

+91 80 3745 1377
info@subex.com
www.subex.com

August 23, 2022

The Secretary **BSE Limited**Phiroze Jeejeebhoy Towers

Dalal Street, Mumbai- 400 001

Fax: 022-2272 2037/2039/2041/3121

BSE Scrip Code: 532348

The Secretary

National Stock Exchange of India Limited

Exchange Plaza, 5th Floor, Plot no. C/l G Block, Bandra-Kurla Complex Bandra (E), Mumbai - 400 051

Fax: 022-2659 8237/38; 2659 8347/48

NSE Symbol: SUBEXLTD

Dear Sir/Madam,

Sub: Newspaper advertisement- The Twenty Eighth Annual General Meeting ("AGM") of Subex Limited ("the Company")

In accordance with the General Circular No's.14/2020, 17/2020, 20/2020 & 02/2022 dated April 08, 2020, April 13, 2020, May 05, 2020 and May 05, 2022 respectively, issued by the Ministry of Corporate Affairs and Circular No's SEBI/HO/CFD/CMD1/CIR/P/2020/79 & SEBI/HO/CFD/CMD2/CIR/P/2022/62 dated May 12, 2020 & May 13, 2022 respectively, issued by the Securities & Exchange Board of India, please find enclosed the copies of newspaper advertisement published on August 23, 2022 in Financial Express (English) and Vishwa Vani (Kannada) newspapers, intimating the shareholders of the Company regarding the 28th AGM of the Company scheduled to be held on Monday, September 19, 2022 at 11:00 A.M. (IST) through Video Conference/Other Audio Visual Means ('VC/OAVM').

The above information will also be available on the website of the Company at https://www.subex.com/investors/announcement-filing/#statutory-advertisement.

Kindly take the same on record.

Thanking you

Yours truly,

For Subex Limited

G V KrishnakanthORE

Company Secretary & Compliance Officer

Encl: a/a

FINANCIAL EXPRESS

Analysts see rupee again breaching 80-level vs dollar

Bonds on govt yield ended higher for a third consecutive session as RBI flagged worries over inflation

ANUSHKA TRIVEDI & DHARAMRAJ LALIT DHUTIA Mumbai, August 22

THE RUPEE HIT a four-week during intra-day trading on Monday as the dollar continued its rally on the US Federal Reserve's hawkish stance, while the Chinese yuan's weakness exacerbated losses in the local currency. Bonds on government yield ended higher for a third consecutive session as the Reserve Bank of India flagged worries over inflation.

The partially convertible rupee fell 0.1% to close at 79.875, having dropped to its

Rupee vs dollar



lowest level since July 27 at

79.9125. After jumping 2.3%

in the previous week, the dollar

index extended its gains to

firm up at 108.4 as Fed officials

reiterated an aggressive mone-

tary tightening stance ahead of

the Jackson Hole symposium

strength, weakness in the Chi-

nese yuan and local equities is

pressuring the rupee," said a

trader at a private bank. There

"The dollar index's

on Thursday.

10-year bond yield Intra-day (%), August 22



is a chance the greenback will strengthen further and if it touches 110-level by the Fed's symposium, the Reserve Bank of India may let the currency breach 80 gradually, the trader added.

The RBI has been proactive in defending the key level after the rupee hit a record low of 80.065 on July 19. Several analysts now saw a chance the rupee could revisit the level this week.

convening the AGM.

of the AGM.

Place: Bengaluru

Date: August 22, 2022

1. Total Income from operations

Extraordinary items

Extraordinary items)

Extraordinary items)

6. Paid up Equity Share Capital

Basic & Diluted (in Rs.)

1. Debt Equity Ratio (No. of times)

4. Debenture Redemption Reserve (Rs.)

2. Debt Service Coverage Ratio (No. of times)

3. Interest Service Coverage Ratio (No. of times)

9 Net Worth

Reserves (excluding revaluation reserve)

10. Earnings per share of Rs 100/- each (not annualised)

8. Paid Up Debt Capital/ Outstanding Debt

provided in the Notice of the AGM.

SUBEX

The dollar index extended its gains to firm up at 108.4 as Fed officials reiterated an aggressive monetary tightening

Meanwhile, the yuan slumped to a near two-year low after China cut its benchmark lending rate to arrest a slowdown in the world's second biggest economy, souring sentiment across Asian emerging markets.

dragged on the rupee, as investors locked-in gains after a recent rally. Meanwhile, the benchmark

A volatile equities market

10-year government bond yield ended at 7.2702%. The yield rose 8 basis points in previous two sessions and ended at 7.2639% on Friday. The new 10-year 7.26% 2032 bond yield was at 7.2585%. **—REUTERS**

NOTICE PERTAINING TO HOLDING OF THE 28[™] ANNUAL

GENERAL MEETING OF THE MEMBERS OF SUBEX LIMITED 'THE

COMPANY' TO BE HELD THROUGH VIDEO CONFERENCE AND

OTHER AUDIO-VISUAL MEANS AND REMOTE E-VOTING FACILITY Notice is hereby given that the 28th Annual General Meeting "AGM" of the Members of the

Company will be held on Monday, September 19, 2022, at 11.00 A.M (IST) through Video-

Conference / Other Audio Visual Means ("VC / OAVM") in compliance with the General

Circular No's 14/2020, 17/2020, 20/2020 and 02/2022 dated April 08, 2020, April 13, 2020,

May 05, 2020 and May 05, 2022 respectively, issued by the Ministry of Corporate Affairs, read

with SEBI Circulars dated May 12, 2020 and May 13, 2022 (the "Circulars") and in accordance

with the applicable provisions of the Companies Act, 2013 and the SEBI (Listing Obligations and

Disclosure Requirements) Regulations, 2015 to transact the business as set out in the Notice

The Notice of the AGM along with the Annual Report for the financial year 2021-22

will be sent in due course only by electronic mode to all the shareholders whose email

addresses are registered with the Company/Registrar and Share Transfer agent (RTA)

/ Depository Participant(s) in accordance with the aforesaid Circulars. The Notice of

the AGM and the Annual Report will be made available on the Company's website at

https://www.subex.com/investors/shareholder-services/ and on the websites' of the

Stock Exchanges' where the shares of the Company are listed i.e. BSE Limited

(www.bseindia.com) and the National Stock Exchange of India Limited (www.nseindia.com) and

on the website of Kfin Technologies Limited at https://evoting.kfintech.com. The members can

participate in the AGM through VC/OAVM and the procedure of participating in the AGM will be

The Company is providing remote e-voting facility as well as e-voting facility during the AGM.

Members (holding shares in both Physical / Electronic mode) are encouraged to register their

email addresses prior to the AGM to enable them cast their vote through the remote e-voting

system [which shall commence on Thursday, September 15, 2022 at 9.00 AM (IST) and conclude

on Sunday, September 18, 2022 at 5.00 PM (IST)] or through e-voting during the AGM and the

Further, the cut-off date for the purpose of ascertaining the eligible shareholders for e-voting /

participating in the AGM is Monday, September 12, 2022 and the Register of Members shall be

closed from September 13, 2022 to September 19, 2022 (both days inclusive), for the purpose

The members may follow the process for registration of email address / bank account details

and / or other KYC details, for obtaining Notice and Annual Report, instruction for e-voting and/or

obtaining user ID / password for e-voting and process for up-dation of bank account details for the

The above information is being issued for the information and benefit of all the Members of the

Company and in compliance with the Circulars. For any queries / clarification / grievance's,

ECSTASY REALTY PRIVATE LIMITED

Regd. Office: 2nd Floor, Solitaire Building, 80, S. V. Road, Santacruz (W), Mumbai - 400054

CIN: U65990MH1992PTC064890

Tel: +91 22 26487799 Email: accounts@raiaskaran.com

EXTRACT OF UNAUDITED FINANCIAL RESULTS FOR THE QUARTER ENDED SEPTEMBER 30, 2021

(All figures are Rupees in Lacs unless otherwise stated)

receipt of unpaid / unclaimed dividend shall be given in the Notice of the AGM.

members may contact the undersigned at investorrelations@subex.com.

PARTICULARS

Net Profit / (Loss) for the period before tax (after Exceptional and/or

Total Comprehensive Income for the period [Comprising Profit / (Loss)] for the period (after tax) and Other Comprehensive Income (after tax)]

4. Net Profit / (Loss) for the period after tax (after Exceptional and/or

PARTICULARS

2. Net Profit / (Loss) for the period (before Tax, Exceptional and/or

detailed procedure for remote e-voting and e-voting at the AGM shall be given in the Notice.

RBL Bank to raise up to ₹3,000 crore

FE BUREAU & PTI Mumbai/New Delhi, August 22

RBL BANK ON Monday said its board has approved raising up to ₹3,000 crore to fund the business growth. The fundraising will be subject to the approval of the shareholders, the bank said in a regulatory filing.

The lender said it has appointed Gopal Jain, managing partner at Gaja Capital, and technology researcher Sivakumar Gopalan to its board. With the new appointments, the bank's board now has 14 members. Jain co-founded Gaja Capi-

tal in 2004. He has led or co-led several of Gaja's investments in the financial services sector, including Avendus Capital, Suryoday Small Finance Bank and Kinara Capital. He has also been a member of the Securities and Exchange Board of India's (Sebi) alternative investment policy advisory committee since 2018.

SUBEX LIMITED

For Subex Limited

Sd/-

G.V. Krishnakanth

Company Secretary & Compliance Officer

Quarter Ended

30.09.2021

(Unaudited)

1,316.84

(2,551.30)

(2,551.30)

(2,552.46)

(2,551.57)

(39, 230.51)

76,378.73

(39, 140.51)

(2,836.06)

Quarter Ended

30.09.2021

(Unaudited)

(1.95)

0.01

0.06

NIL

90.00

Year Ended

31.03.2021

(Audited)

8,750.76

(10,616.05)

(10,616.05)

(10,623.05)

(10,619.92)

(33,833.66)

74,964.20

(33,743.66)

(11,803.40)

Year Ended

31.03.2021

(Audited)

(2.22)

(0.05)

(0.01)

NIL

90.00

Registered Office: Pritech Park - SEZ, Block -09, 4th Floor,

Varthur Hobli, Bengaluru, Karnataka, India - 560 103

B Wing, Survey No. 51-64/4, Outer Ring Road, Bellandur Village,

Phone: +91 80 3745 1377 Email: info@subex.com Website: www.subex.com

(CIN: L85110KA1994PLC016663)

Brent crude futures cut losses in volatile session

ARATHY SOMASEKHAR Houston, August 22

OIL PRICES BOUNCED off session lows to trade nearly flat in a volatile session on Monday, after Saudi energy minister said the OPEC+ could cut production to confront market challenges. Brent crude futures for October settlement fell 44 cents, or 0.5%, to \$96.28 a barrel by 12:38 pm ET (1638 GMT). It had fallen as much as 4.5% earlier in the day, breaking a streak of three days of gains.

US West Texas Intermediate (WTI) crude for September delivery, due to expire on Monday, was down 27 cents, or 0.3%, at \$90.50. The more active October contract was down 24 cents, or 0.3%, at \$90.20.

Saudi energy minister Prince Abdulaziz bin Salman said the OPEC+ has the commitment, the flexibility, and the means to deal with challenges and provide guidance,



including cutting production at any time and in different forms, state news agency SPA reported.

Earlier in the session, worries that aggressive US interest rate hikes may lead to a global economic slowdown and dent fuel demand had pushed down price. "The near-term fundamentals seem more to the bears until we see some positive economic indications either out of the US or China, which is looking unlikely," said Dennis Kissler, senior vice president of trading at BOK Financial.

The US Federal Reserve will raise rates by 50 basis points in September amid expectations inflation has peaked and growing recession worries, according to economists in a Reuters poll. Investors will be paying close attention to comments by Fed Chair Jerome Powell when he addresses an annual global central banking conference in Jackson Hole, Wyoming, on Friday.

Also pressuring prices were worries over slowing fuel demand in China, the world's largest oil importer, partly because of a power crunch in the southwest. Beijing cut its benchmark lending rate on Monday as part of measures to revive an economy hobbled by a property crisis and a resurgence of COVID-19 cases.

The dollar index rose to a five-week high on Monday. A stronger greenback is generally bearish as it makes it more expensive for buyers with other currencies in the dollar-denom inated oil market. —REUTERS

PNB launches pre-qualified credit card

PUNJAB NATIONAL BANK (PNB) on Monday announced the launch of its pre-qualified credit card with a host of features, including insurance

This facility will be available for salary account cus- forms — RuPay and Visa. tomers and they shall be able

to apply through the mobile banking app, PNB One, website or the internet banking service (IBS), the lender said in a statement.

The bank will be offering this service under two plat-

E-AUCTION SALE NOTICE (under regulation 32 & 33 of IBBI (Liquidation Process) Regulations, 2016) SASI POWER PRIVATE LIMITED (In Liquidation) CIN: U40101DL1999PTC101362

Liquidator of Sasi Power Private Limited hereby invites, Eligible Bidder(s) for participation in E-auction Sale of Corporate Debtor as a Going Concern, on 'As is Where is, Whatever There is and Without Recourse' basis as per the schedule listed herein and as per the detailed terms. conditions and process listed in Bid Document which can be downloaded from https://www.bankeauctions.com

Lot	Description of Assets	Reserve Price	EMD	Incremental Bid
No.		(₹)	(₹)	Amt. (₹)
1.	Under construction 3 MW Hydro Power Project at Village Hurla, Kullu, Himachal Pradesh as a Going Concern (includes Land, Civil Works, Equipment's, Power Purchase Agreement etc.)		37,22,702	5,00,000

E-Auction Schedule: Last Date/ Time for submission of Bid Documents & EMD 6th September, 2022 (Tuesday) by 5:00 p.m. E-Auction Date: 9th September, 2022 (Friday from 12.00 Noon. to 2:00 p.m. (with unlimited extension of 5mins)

Interested applicants are required to deposit EMD amount either through NEFT/RTGS in the Account No. 922020029767835 in name of the beneficiary, Sasi Power Private Limited (Under Liquidation), Bank Name: Axis Bank, Branch: Axis Bank Ltd, Bestech Tower. Sector 48, Gurgaon, IFSC Code: UTIB0003156

Interested applicants are advised to refer to Bid Document and submit completed Bid Documents along with proof of deposit of EMD in hard copy to the liquidator and upload on e auction website https://www.bankeauctions.com before the last date/time of bid submission The applicants may contact liquidator at 011-41536635/ 9810265565 or Mr. Umesh Gupta a +91-9910024854 or Mr. Vinod Chauhan (Team E-Auction Agency) - delhi@c1india.com, Ph +91-9813887931 for any assistance.

> Liquidator: Sasi Power Private Limited (Under Liquidation IP Regn. No: . IBBI/IPA-002/IP-N00187/2017-18/10504 Address: 1001, Vikrant Tower, Rajendra Place, New Delhi - 110008 Email: sasipower.liquidator@gmail.com & info@jainandpartners.com Phone No.: 011-41536635/ 9810265565

Date: 22/08/2022

Bhagyashree Leasing And Finance Limited 1"Floor, Kumar Capital, 2413, East Street, Camp, Pune - 411 001 Tel.: 26350660, 30528888, Fax: 91-20-26353365 CIN: L65910PN1994PLC138659

Notice of the 28th Annual General Meeting, Book closure and Remote E-Voting Information NOTICE is hereby given that:

 The 28th Annual General Meeting ("AGM") of the Bhagyashree Leasing And Finance Limited ("the Company") will be held on Tuesday, 20 September 2022 at 03:30 P.M. at the registered office of the company situated at 1st Floor, Kumar Capital, 2413, East Street, Camp Pune 411001 to transact the Ordinary Businesses as set out in the notice dated August 10, 2022 convening the 28th AGM. Pursuant to the provisions of Section 101 of the Companies Act, 2013 read with Rule 18 of the Companies (Management and Administration) Rules, 2014, as amended, electronic copies of the notice convening the AGM and the Annual Report for the Financial Year 2021-22 has been sent by e-mail to all those members of the Company whose email id(s) are registered with the Company/Depository Participant(s) and initiated the dispatch of physical copies of the same to all other members of the Company at their registered address through permitted mode. The said documents have been uploaded on website of NSDL i.e. www.evoting.nsdl.com and also on the website of BSE Limited.

 Pursuant to Section 91 of the Companies Act, 2013 and Regulation 44 read with Regulation 42 of the SEBI (Listing Obligations and Disclosure Requirements) Regulations, 2015 (the Listing Regulations), the Register of Members and Share Transfer Books of the Company will remain closed from Wednesday, September 14 2022 to Tuesday, September 20, 2022 (both days inclusive) for the

- In terms of Section 108 of the Companies Act, 2013 read with Rule 20 of the Companies (Management and Administration) Rules, 2014, as amended and Regulation 44 of the Listing Regulations and Secretarial Standard on General Meetings (SS-2) issued by the Institute of Company Secretaries of India, the Company is pleased to offer to its members the facility of "remote e-voting" provided by the National Securities Depository Limited (NSDL) to enable them to cast their vote by electronic means on all the resolutions as set out in the said notice. in accordance with Rule 20 of the Companies (Management and Administration) Rules, 2014, as amended, the Company has fixed Wednesday, September 14, 2022 as the "cut-off date" to determine the eligibility of members to vote by electronic means or at the AGM. The details pursuant to provisions of the Companies Act, 2013 and the Rules are given hereunder:
- a. The business as set out in the notice of AGM may be transacted by electronic means;
- Date and time of end of remote e-voting through electronic means:
- d. The cut-off date for determining the eligibility to vote by electronic means or at AGM is Wednesday, September 14, 2022; Voting through electronic means shall not be allowed beyond 5:00
- f. Any person, who acquires shares of the Company and become member of the Company after dispatch of the notice of AGM and holding shares as on the cut-off date i.e. Wednesday, September 14, 2022, may obtain the login ID and Password by sending a request at evoting@nsdl.co.in. However, if any member is already registered with NSDL for e-voting then the existing user ID and Password can be used for casting vote;
- g. Members may note that: (i) the remote e-voting module shall be disabled by NSDL at 5:00 p.m. on Monday, September 19, 2022 and once the vote on a resolution is cast by the member, the member shall not be allowed to change it subsequently; (ii) the facility for voting through ballot papers will be made available at the AGM; (iii) the Members who have cast their votes by remote e-voting prior to the AGM may also attend the AGM but shall not be entitled to cast their vote again; (iv) a person whose name is recorded in the register of members or in the register of beneficial owners maintained by the depositories as on the cut-off date only shall be entitled to avail the facility of remote e-voting as well as voting at the
- AGM through ballot paper: For the process and manner of remote e-voting, members may go through the instructions in the notice convening the 28th AGM and in case of any queries or issues regarding e-voting, members may refer the Frequently Asked Questions ("FAQs") and e-voting manual available at https://www.evoting.nsdl.com under help section or contact NSDL at the following toll free no.: 1800 1020 990 and
- Notice dated August 10, 2022 convening AGM is available on the website of NSDL and on BSE Limited.

By order of the Board of Directors For Bhagyashree Leasing & Finance Limited

Place: Pune Date: August 22, 2022 Company Secretary & Compliance Officer

Place: Mumbai

Results are available on stock exchange websites (www.bseindia.com). By order of the Board For Ecstasy Realty Private Limited Sd/-

TOTAL™ TRANSPORT Keeping Promises Since 1994

Corporate Identification Number: L63090MH1995PLC091063 Registered Office: 7th floor, T Square, Opp. Chandivali Petrol Pump,

Saki Naka, Andheri (E), Mumbai 400 072. Maharashtra, INDIA. Tel: +91-22-66441500 | Fax: +91-22-66441585 | Email: info@ttspl.in | Website: www.ttspl.in

NOTICE TO THE SHAREHOLDER FOR 27[™] ANNUAL GENERAL MEETING

The notice is hereby given that the Annual General Meeting ("AGM") of Total Transport Systems Limited (The Company) will be held on Monday, September 12, 2022 at 02:00 P. M. through Video Conferencing ("VC"), /Other Audio Visual Means ('OAVM") in compliance with General circulars 2/2022 and 19/2021, other circulars issued by the Ministry of Corporate Affairs (MCA) and Circular SEBI/HO/CFD/CMD2/CIRIP/2022162 dated May 13, 2022 Issued by SEBI (hereinafter collectively referred toas 'the Circulars') and all other applicable laws, to transact the Businesses, as set out in the Notice of AGM. The Electronic copies of the Notice of AGM have been sent on August 21, 2022 to all the members whose email IDs are registered. with the Company/Depositories. Members may note that the Notice of the AGM and Annual Report 2021-22 will also be made available on the Company's website www.ttspl.in and on the website of National Stock Exchange of India limited at www.nseindia.com. Members can attend and participate in the AGM through VC/OAVM facility only. The instructions for joining the AGM are provided in the notice of the AGM, Members attending the meeting through VC/OAVM shall be counted for the purpose of reckoning the quorum under Section 103 of the Companies Act, 2013, In compliance with section 108 of the Companies Act, 2013 read with Rule 20 of Companies (Management and Administration) Rules, 2014 as amended from time to time, Regulation 44 of the SEBI (LODR) and Secretarial Standard-2 on General meetings issued by The Institute of Company Secretaries of India, The Company is pleased to provide remote e-voting facility ('remote e-voting') to all its Members to cast their votes on all resolutions set out in notice of the AGM through National Securities Depository Limited (NSDL). Additionally, the Company is providing the facility of voting throughe-voting system during the AGM ('e-voting'). Detailed procedure for remote e-voting is provided in the Notice of AGM, Following is the related Information:

- the Business as set out in the Notice of AGM may be transacted through voting by electronic means; the remote e-voting shall commence on Friday, September 09, 2022 at 09:00 AM (IST);
- iii. the remote e-voting shall end on Sunday, September 11, 2022 at 05:00 PM (IST);
- iv. the cut-off date for determining the eligibility to vote by electronic means or at the AGM is Monday, September 05, 2022;
- any person, who acquires shares of the Company and become member of the Company after dispatch of the Notice of AGM and holding shares as of the cut-off date Monday, September 05, 2022 may obtain the login ID and password by sending a request at following email evoting@nsdl.co.in issuer/RTA.

Members may note that:

- The remote e-voting module shall be disabled by NSDL after the aforesaid date and time for voting and once the vote on a resolution is cast by the member, the member shall not be allowed to change it subsequently;
- The facility for voting at the AGM shall be made available through e-voting by NSDL; c. The members who have cast their vote by remote e-voting prior to the AGM may also attend the AGM but shall not be
- entitled to cast their vote again; d. A person whose name is recorded in the register of members or in the register of beneficial owners maintained by the
- depositories as on the cut-off date shall be entitled to avail the facility of remote e-voting.

In case of queries, members may refer to the Frequently Asked Questions (FAQs) for members and e-voting user manual for members at the Downloads Section of https://www.evoting.nsdl.com/, or email at evoting@nsdl.co.in, or contact the company on email at bhavik.trivedi@mum.ttspl.in who will also address grievances connected with the voting by electronics

> For and on behalf of, **Total Transport Systems Limited Bhavik Trivedi** Company Secretary & Compliance officer Membership No. A49807

Date: August 21, 2022 Place: Mumbai

Address: 7th floor T-Square, Opp Chandivali Petrol Pump, Sakinaka, Andheri (East), Mumbai

ECSTASY REALTY PRIVATE LIMITED

Regd. Office: 2nd Floor, Solitaire Building, 80, S. V. Road, Santacruz (W), Mumbai - 400054 CIN: U65990MH1992PTC064890 Tel: +91 22 26487799 Email: accounts@raiaskaran.com

EXTRACT OF UNAUDITED FINANCIAL RESULTS FOR THE QUARTER ENDED DECEMBER 31, 2021

(All figures are Rupees in Lacs unless otherwise stated)

Sr.		Quarter Ended	Year Ended
No.	PARTICULARS	31.12.2021 (Unaudited)	31.03.2021 (Audited)
1.	Total Income from operations	2,693.79	8,750.76
2.	Net Profit / (Loss) for the period (before Tax, Exceptional and/or Extraordinary items)	(2,271.92)	(10,616.05)
3.	Net Profit / (Loss) for the period before tax (after Exceptional and/or Extraordinary items)	(2,271.92)	(10,616.05)
4.	Net Profit / (Loss) for the period after tax (after Exceptional and/or Extraordinary items)	(2,273.14)	(10,623.05)
5.	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	(2,273.14)	(10,619.92)
6.	Paid up Equity Share Capital	90.00	90.00
7.	Reserves (excluding revaluation reserve)	(41,502.76)	(33,833.66)
8.	Paid Up Debt Capital/ Outstanding Debt	75,696.97	74,964.20
9	Net Worth	(41,412.76)	(33,743.66)
10.	Earnings per share of Rs 100/- each (not annualised) Basic & Diluted (in Rs.)	(2,525.71)	(11,803.40)
	PARTICULARS	Quarter Ended 31.12.2021 (Unaudited)	Year Ended 31.03.2021 (Audited)
1.	Debt Equity Ratio (No. of times)	(1.83)	(2.22)
2.	Debt Service Coverage Ratio (No. of times)	0.11	(0.05)
3.	Interest Service Coverage Ratio (No. of times)	0.16	(0.01)

PARTICULARS	Quarter Ended 31.12.2021 (Unaudited)	Year Ended 31.03.2021 (Audited)
Debt Equity Ratio (No. of times)	(1.83)	(2.22)
. Debt Service Coverage Ratio (No. of times)	0.11	(0.05)
Interest Service Coverage Ratio (No. of times)	0.16	(0.01)
Debenture Redemption Reserve (Rs.)	NIL	NIL

Place : Mumbai

1. The above is an extract of the detailed format of the Financial Results for the guarter ended December 31,2021 filed with the Stock Exchanges under Regulation 52 of the SEBI (Listing Obligations and Disclosure Requirements) Regulations, 2015 as amended. The full format of Financial Results are available on stock exchange websites (www.bseindia.com).

> By order of the Board For Ecstasy Realty Private Limited

> > **BENGALURU**

Pranav Bajaj

Date : August 20, 2022

financialexp.epa.in

 b. Date and time of commencement of remote e-voting through electronic means: Saturday, September 17, 2022 at 9:00 a.m.; Monday, September 19, 2022 at 5:00 p.m.

p.m. on Monday, September 19, 2022;

Gauri Sodani,

Date : August 20, 2022

The above is an extract of the detailed format of the Financial Results for the quarter ended

Sepetember 30, 2021 filed with the Stock Exchanges under Regulation 52 of the SEBI (Listing

Obligations and Disclosure Requirements) Regulations, 2015 as amended. The full format of Financial

Pranav Bajaj

ಎಕ್ಸ್ ಪ್ಲಿಯೊ ಇಂಡಿಯಾ ಇನ್ಫೋಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಎಕ್ಸ್ ಪ್ಲಿಯೊ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಎಕ್ಸ್ ಪ್ಲಿಯೊ ಎಂಜಿನಿಯರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಸಿಲ್ಫರ್ ಸಾಫ್ ವೇರ್ ಡೆವೆಲಪ್ಮಾಂಟ್ ಸೆಂಟರ್ ಪ್ರವೇಟ್ ಲಿಮಿಟೆಡ್ ಹಾಗು ಇವರ ಗೌರವಾನ್ವಿತ ಶೇರುದಾರರು ಎಕ್ಸ್ ಪ್ಲಿಯೊ ಸೊಲ್ಯೂಷನ್ಸ್ ಲಿಮಿಟೆಡ್ ನೊಂದಿಗೆ ವಿಲೀನಗೊಳಿಸುವ ವಿಚಾರವಾಗಿ ಹಾಗು ಈ ಕಂಪನಿಗಳ ಶೇರುದಾರರ ಸಂಯೋಜನೆ ಸಂಬಂಧ ಸಲ್ಲಿಸಲಾಗಿರುವ ಕಂಪನಿ ನಿವೇದನೆ ಸಂಖ್ಯೆ

CP (CAA) No.33/BB/2022 C/w CA (CAA) No.01/BB/2022

ಎಕ್ಸ್ ಪ್ಲಿಯೊ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (CIN: U72900KA2008FTC046904)

ಕಂಪನಿ ಕಾಯಿದೆ, 1956 ರ ಅಡಿಯಲ್ಲಿ ಸಂಘಟಿತವಾದ ಕಂಪನಿ ನೋಂದಾಯಿತ ಕಛೇರಿ, ಯೂನಿಟ್ ನಂ. 201 (2A), XYLEM, ಪ್ಲಾಟ್ ನಂ.4 ಮತ್ತು 4A, 2ನೇ ಮಹಡಿ, ದ್ಯಾವಸಂದ್ರ ಇಂಡಸ್ಟ್ರಿಯಲ್ ಏರಿಯಾ, ITPB ಮುಖ್ಯ ರಸ್ತೆ, ಮಹದೇವಪುರ, ಬೆಂಗಳೂರು-560048

... ಅರ್ಜಿದಾರ ಕಂಪನಿ 1 / ಟ್ಯಾನ್ ಪರರ್ ಕಂಪನಿ 2 ಎಕ್ಸ್ಸ್ಪ್ಲಿಯೊ ಎಂಜಿನಿಯರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (CIN: U72900KA2003PTC031849)

ಕಂಪನಿ ಕಾಯಿದೆ, 1956 ರ ಅಡಿಯಲ್ಲಿ ಸಂಘಟಿತವಾದ ಕಂಪನಿ ನೋಂದಾಯಿತ ಕಥೇರಿ, ಯೂನಿಟ್ ನಂ. 201 (2A), XYLEM, ಪ್ಲಾಟ್ ನಂ.4 ಮತ್ತು 4A, 2ನೇ ಮಹಡಿ, ದ್ಯಾವಸಂದ್ರ ಇಂಡಸ್ಟ್ರಿಯಲ್ ಏರಿಯಾ, ITPB ಮುಖ್ಯ ರಸ್ತೆ, ಮಹದೇವಪುರ, ಬೆಂಗಳೂರು-560048`

... ಅರ್ಜಿದಾರ ಕಂಪನಿ 2 / ಟ್ರಾನ್ಸ್ ಫರರ್ ಕಂಪನಿ 3 ಸಿಲ್ವರ್ ಸಾಫ್ಟ್ ವೇರ್ ಡೆವೆಲಪ್ ಮೆಂಟ್ ಸೆಂಟರ್ ಪ್ರೈವೇಟ್ ಲಿಮಿಟೆಡ್ (CIN: U72200KA2008PTC045335)

ಕಂಪನಿ ಕಾಯಿದೆ. 1956 ರ ಅಡಿಯಲ್ಲಿ ಸಂಘಟಿತವಾದ ಕಂಪನಿ ನೋಂದಾಯಿತ ಕಥೇರಿ, ಯೂನಿಟ್ ನಂ. 201 (2A), XYLEM, ಪ್ಲಾಟ್ ನಂ.4 ಮತ್ತು 4A, 2ನೇ ಮಹಡಿ, ದ್ಯಾವಸಂದ್ರ ಇಂಡಸ್ಟ್ರಿಯಲ್ ಏರಿಯಾ, ITPB ಮುಖ್ಯ ರಸ್ತೆ, ಮಹದೇವಪುರ, ಬೆಂಗಳೂರು-560048

... ಅರ್ಜಿದಾರ ಕಂಪನಿ 3 / ಟ್ರಾನ್ಸ್ ಫರರ್ ಕಂಪನಿ 4

ಪ್ರಕಟಣೆ

ಕಂಪನಿಗಳ ಅಧಿನಿಯಮ 2013ರ ಪ್ರಕರಣ 230 ಮತ್ತು 232ರ ನಿಬಂಧನೆಗಳ ಅಡಿಯಲ್ಲಿ ಎಕ್ಸ್ ಪ್ಲಿಯೊ ಇಂಡಿಯಾ ಇನ್ಫೋಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ (ಟ್ರಾನ್ಸ್ ಫರರ್ ಕಂಪನಿ ನಂ.1), ಎಕ್ಸ್ ಪ್ಲಿಯೊ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಟ್ರಾನ್ಸ್ ಫರರ್ ಕಂಪನಿ ನಂ.2), ಎಕ್ಸ್ ಪ್ಲಿಯೊ ಎಂಜಿನಿಯರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಟ್ರಾನ್ಸ್ ಫರರ್ ಕಂಪನಿ ನಂ.3), ಸಿಲ್ಪರ್ ಸಾಫ್ ವೇರ್ ಡವಲಪ್ ಮೆಂಟ್ ಸೆಂಟರ್ ಪ್ರೈವೇಟ್ ಲಿಮಿಟೆಡ್ (ಬ್ರಾನ್ಸ್ ಫರರ್ ಕಂಪನಿ ನಂ.3), ಸಿಲ್ಪರ್ ಸಾಫ್ ವೇರ್ ಡವಲಪ್ ಮೆಂಟ್ ಸೆಂಟರ್ ಪ್ರೈವೇಟ್ ಲಿಮಿಟೆಡ್ (ಟ್ರಾನ್ ಫರರ್ ಕಂಪನಿ ನಂ.4) ಹಾಗು ಇವರ ಗೌರವಾನ್ವಿತ ಶೇರುದಾರರು ಎಕ್ಸ್ ಪ್ಲಿಯೊ ಸೊಲ್ಯೂಷನ್ಸ್ ಲಿಮಿಟೆಡ್ ನೊಂದಿಗೆ (ಟ್ರಾನ್ಸ್ ಫರೀ ಕಂಪನಿ) ವಿಲೀನಗೊಳಿಸುವ ಸಲುವಾಗಿ ಆರ್ಜಿದಾರರು ದಿನಾಂಕ 24-06-2022 ರಂದು ಸಲ್ಲಿಸಿದ್ದು, ನಿವೇದನೆಯು 22-07-2022 ರಂದು ಬಂದಿದ್ದು ಸದರಿ ನಿವೇದನೆಯನ್ನು ಪರಿಶೀಲಿಸುವ ಸಲುವಾಗಿ ಗೌರವಾನ್ವಿತ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್, ಬೆಂಗಳೂರು ಪೀಠ, ಬೆಂಗಳೂರು ಇವರು 21-09-2022 ರಂದು ನಿಗದಿ ಪಡಿಸಿರುತ್ತಾರೆ.

ಈ ಅರ್ಜಿಯನ್ನು ಬೆಂಬಲಿಸಲು ಅಥವಾ ವಿರೋಧಿಸಲು ಬಯಸುವ ಯಾವುದೇ ವ್ಯಕ್ತಿಯು ಅರ್ಜಿದಾರರ ವಕೀಲರಿಗೆ ಈ ಕೆಳಗಿನ ವಿಳಾಸದಲ್ಲಿ ಕಳುಹಿಸಬೇಕು, ಅಂತಹ ಉದ್ದೇಶದ ಸೂಚನೆಯನ್ನು ಬರವಣಿಗೆಯಲ್ಲಿ, ಅವನ / ಅವಳ ಅಥವಾ ಅವನ / ಅವಳ ವಕೀಲರಿಂದ ಸಹಿ ಮಾಡಿ, ಅವನ / ಅವಳ ಪೂರ್ಣ ಹೆಸರು ಮತ್ತು ವಿಳಾಸದೊಂದಿಗೆ, ಅರ್ಜಿದಾರರ ವಕೀಲರಿಗೆ ಅರ್ಜಿಯ ವಿಚಾರಣೆಗೆ ನಿಗದಿಪಡಿಸಿದ ದಿನಾಂಕಕ್ಕಿಂತ ಎರಡು (2) ದಿನಗಳು ಮುಂಚಿತವಾಗಿ ತಲುಪಿಸತಕ್ಕದು ಅವನು/ಅವಳು ಅರ್ಜಿಯನ್ನು ವಿರೋಧಿಸಲು ಬಯಸಿದಲ್ಲಿ, ವಿರೋಧದ ಕಾರಣಗಳು ಅಥವಾ ಅಫಿಡವಿಟ್ ನ ಪ್ರತಿಯನ್ನು ಅಂತಹ ಸೂಚನೆಯೊಂದಿಗೆ ಒದಗಿಸಬೇಕು. ಅರ್ಜಿಯ ನಕಲನ್ನು ಕೆಳಸಹಿದಾರರು ಅಗತ್ಯವಿರುವ ಯಾವುದೇ ವ್ಯಕ್ತಿಗೆ, ಅದಕ್ಕೆ ನಿಗದಿತ ಶುಲ್ಕವನ್ನು ಪಾವತಿಸಿದ ನಂತರ ಒದಗಿಸಲಾಗುತ್ತದೆ.

ದಿನಾಂಕ: 22-08-2022 ಸ್ಥಳ: ಬೆಂಗಳೂರು

SPJ ಲೀಗಲ್, ಅಡ್ಕೊಕೇಟ್ ಯೂನಿಟ್ ನಂ.306, 3ನೇ ಮಹಡ್ಕಿ ನಂ.30, ಪ್ರೆಸ್ಟೀಜ್ ಮೆರಿಡಿಯನ್ II, ಎಂ. ಜಿ. ರಸ್ತೆ, ಬೆಂಗಳೂರು - 560001. ಫೋನ್: +91 98452 09798. ಈಮೇಲ್: saji@spjlegal.com

ದಿ ಸೌತ್ ಇಂಡಿಯಾ ಪೇಪರ್ ಮಿಲ್ಲ್ ಲಿಮಿಟೆಡ್

CIN(Corporate Identity No): L85110KA1959PLC001352 ನೋಂದಾಯಿತ ಕಛೇರಿ : ಚೆಕ್ಕಯ್ಯನ ಛತ್ರ , ನಂಜನಗೂಡು – 571302 ಕರ್ನಾಟಕ ರಾಜ

63ನೇ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ

ಈ ಸೂಚನೆಯ ಮೂಲಕ ತಿಳಿಸುವುದೇನೆಂದರೆ ಕಂಪೆನಿಯ 63ನೇ ವಾರ್ಷಿಕ ಸಾಮಾನ್ಯ ಸಭೆಯು 22 ಸೆಪ್ಟೆಂಬರ್, 2022ರ, ಗುರುವಾರ ಬೆಳಿಗ್ಗೆ 11.30 ಘಂಟೆಗೆ ವೀಡಿಯೋ ಸಮಾವೇಶ (ವೀಡಿಯೋ ಕಾನ್ಫರೆನ್ಸ್ –ವಿಸಿ) ಮೂಲಕ, 63ನೇ ವಾರ್ಷಿಕ ಸಾಮಾನ್ಯ ಸಭೆಯ ಎಜಿಎಂ ಸೂಚನೆಯಲ್ಲಿ ತಿಳಿಸಲಾದ ವ್ಯವಹಾರಗಳನ್ನು ನಡೆಸಲು ನಡೆಯಲಿದೆ. ಮುಂದುವರಿದ ಕೋವಿಡ್-19 ಸಾಂಕ್ರಾಮಿಕದ ದೃಷ್ಟಿಯಿಂದ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ) ತನ್ನ ಸಾಮಾನ್ಯ ಸುತ್ರೋಲೆಗಳ ಅನ್ವಯ ದಿ. ಏಪ್ರಿಲ್ 8, 2020 ರ ಸುತ್ತೋಲೆ ಸಂಖ್ಯೆ 14/2020, ದಿ. ಏಪ್ರಿಲ್ 13, 2020 ರ ಸುತ್ತೋಲೆ ಸಂಖ್ಯೆ 17/2020, ದಿ. ಮೇ 5, 2020ರ ಸುತ್ತೋಲೆ ಸಂಖ್ಯೆ 20/2020 ಮತ್ತು ದಿನಾಂಕ 13 ಜೆನವರಿ 2021ರ ಸುತ್ತೋಲೆ ಸಂಖ್ಯೆ 02/2021, ದಿ. 14 ಡಿಸೆಂಬರ್ 2021 ಸುತೋಲೆ ಸಂಖ್ಯೆ 21/2021, 5ಮೇ 2022 ಸುತ್ತೋಲೆ ಸಂಖ್ಯೆ 2/2022 ಮತ್ತು ಎಂಸಿಎ ಹೊರಡಿಸಿರುವ ಇತರ ಸುತ್ತೋಲೆಗಳ ಅನ್ವಯ, ಸಾಮಾನ್ಯ ಸ್ಥಳದಲ್ಲಿ ಸದಸ್ಯರ ಭೌತಿಕ ಉಪಸ್ಥಿತಿಯಿಲ್ಲದೆ ವಾರ್ಷಿಕ ಸಾಮಾನ್ಯ ಸಭೆಯನ್ನು ವೀಡಿಯೋ ಸಮಾವೇಶ (ವೀಡಿಯೋ ಕಾನ್ಫರೆನ್ಸ್ –ವಿಸಿ) ಮೂಲಕ ನಡೆಸಲು ಅನುಮತಿ ನೀಡಿದೆ. ಸೆಬಿ ಕೂಡ ದಿ. ಮೇ 12, 2020 ಮತ್ತು ಜನವರಿ 15, 2021, 13 ಮೇ 2022 ರಂದು ಹೊರಡಿಸಿದ ಸುತ್ತೋಲೋಗಳಲ್ಲಿ ಇದೇ ರೀತಿಯ ಅನುಮತಿಯನ್ನು ನೀಡಿದೆ. ಈ ಎಂಸಿಎ ಹಾಗೂ ಸೆಬಿ ಸುತ್ತೋಲೆಗಳು ಮತ್ತು ಕಂಪೆನಿಯ ಕಾಯ್ದೆ 2013 ಮತ್ತು ಸೆಬಿ ಲಿಸ್ಟಿಂಗ್ ರೆಗ್ಯುಲೇಷನ್ಸ್ 2015 ರ ನಿಯಮಗಳಿಗೆ ಅನುಸಾರವಾಗಿ ಕಂಪೆನಿಯ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸದಸ್ಯರ ದೈಹಿಕ ಉಪಸ್ಥಿತಿ ಇಲ್ಲದೆ ನಡೆಯುತ್ತದೆ.

ಕಂಪೆನಿಯ ನಿರ್ದೇಶಕರ ಮಂಡಳಿಯು 26 ಮೇ 2022ರ ಸಭೆಯಲ್ಲಿ, ಸದಸ್ಯರಿಗೆ ವಾರ್ಷಿಕ ಸಾಲು 2021–22ಕ್ಕೆ , ಪ್ರತಿ Equity Share ನ ಮೇಲೆ ರೂ.1 ರಂತೆ ಡಿವಿಡೆಂಡ್ ಪಾವತಿಯನ್ನು ಶಿಫಾರಸ್ಸು ಮಾಡಿದ್ದಾರೆ. ಈ ಡಿವಿಡೆಂಡ್ ಆದಾಯದ ಮೇಲೆ TDS ಅನ್ನು ನಿಗದಿತ ದರದಲ್ಲಿ ಕಡಿತ ಮಾಡಲಾಗುವುದು. ಕಂಪೆನಿಯ ಕಾಯ್ದೆ ಕಲಂ 19 ಮತ್ತು ಸೆಬಿ ಲಿಸ್ಟಿಂಗ್ ರೆಗ್ಯುಲೇಷನ್ಸ್ ರ ನಿಯಂತ್ರಣ 42 ರನ್ವಯ ಸದಸ್ಯರ ರಿಜಿಸ್ಟರ್ ಹಾಗೂ ಷೇರು ವರ್ಗಾವಣೆಯ ಪುಸ್ತಕಗಳು 01 ಸೆಪ್ಟೆಂಬರ್ 2022 ರಿಂದ 24 ಸೆಪ್ಟೆಂಬರ್ 2022 (ಎರಡೂ ದಿನಗಳು ಸೇರಿದಂತೆ), ವಾರ್ಷಿಕ ಡಿವಿಡೆಂಡ್ ಪಾವತಿ ಸಲುವಾಗಿ ಮುಚ್ಚರುತ್ತದೆ. ಡಿವಿಡೆಂಡ್ ಆದಾಯದ ಮೇಲೆ ನಿಗದಿತ ದರದಲ್ಲಿ ಮೂಲದಲ್ಲಿಯೇ ತೆರಿಗೆಯನ್ನು (TDS) ಮಾಡಲಾಗುವುದು. ಯಾವ ಸದಸ್ಯರು 31ನೇ ಆಗಸ್ಟ್, 2022ರ ದಿನದಂದು ಕಂಪೆನಿಯ ಷೇರು ರಿಜಿಸ್ಟರ್ ನಲ್ಲಿ ನೋಂದಾಯಿತರಾಗಿದ್ದಾರೋ

ಅಂತಹವರಿಗೆ ಡಿವಿಡೆಂಡ್ ಪಾವತಿ ಮಾಡಲಾಗುವುದು.

ಮೇಲಿನ ಸುತ್ತೋಲೆಗಳ ಅನುಸಾರವಾಗಿ ಕಂಪೆನಿಯ ರೆಜಿಸ್ಟಾರ್ ಮತ್ತು ಷೇರು ವರ್ಗಾವಣೆ ಏಜೆಂಟ್ (ಆರ್ಟಿಎ)/ಡಿಪಾಸಿಟರಿ ಭಾಗಿದಾರರಲ್ಲಿ ತಮ್ಮ ಇಮೇಲ್ ವಿಳಾಸವನ್ನು ನೋಂದಾಯಿಸಿರುವ ಎಲ್ಲಾ ಸದಸ್ಯರಿಗೆ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ ಹಾಗೂ 2022 ಸಾಲಿನ ವಾರ್ಷಿಕ ವರದಿಯನ್ನು ಇಮೇಲ್ ಮೂಲಕ ಕಳಿಸಲಾಗುವುದು. ಕಂಪೆನಿಯ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ ಹಾಗೂ 2022ರ ಸಾಲಿನ ವಾರ್ಷಿಕ ವರದಿಯು ಕಂಪೆನಿಯ ವೆಬ್ಸೈಟ್ www.sipaper.com ಹಾಗೂ ಸ್ಟಾಕ್ ಎಕ್ಸ್ ಚೇಂಜ್ ನ ವೆಬ್ ಸೈಟ್ www.bseindia.com ನಲ್ಲಿ ಲಭ್ಯವಿದೆ. ಸದಸ್ಯರು ವೀಡಿಯೋ ಕಾನ್ವರೆನ್ಸ್ (VC) ಮೂಲಕ ಮಾತ್ರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಬಹುದು ಮತ್ತು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವ ಕಾರ್ಯ ವಿಧಾನವನ್ನು ವಾರ್ಷಿಕ ಸಾಮಾನ್ಯ ಸಭೆಯ ಸೂಚನೆಯಲ್ಲಿ ನೀಡಲಾಗಿದೆ.

ಕಂಪೆನಿಯು ರಿಮೋಟ್ ಇ-ಮತದಾನ ವ್ಯವಸ್ಥೆ ಜೊತೆಗೆ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಇ-ಮತದಾನದ ವ್ಯವಸ್ಥೆಯನ್ನು ಒದಗಿಸುತ್ತದೆ. ಯಾವ ಸದಸ್ಯರು ಈಗಾಗಲೇ ತಮ್ಮ ಇಮೇಲ್ಗಳನ್ನು ಕಂಪೆನಿಯ ಆರ್ಟಿಎ / ಡೆಪಾಸಿಟರಿ ಭಾಗಿದಾರರಲ್ಲಿ ನೋಂದಾಯಿಸಿಲ್ಲವೋ ಅಂತಹವರು ಈಗ ತಮ್ಮ ಇಮೇಲ್ಗಳನ್ನು ಈ ಕೆಳಕಂಡಂತಹ ವಿಧಾನವನ್ನು ಅನುಸರಿಸಿ ನೋಂದಾಯಿಸಬಹುದು. ಈ ಲಿಂಕ್ <u>https://ris.kfintech.com/ clientservices/mobilereg/mobileemailreg.aspx</u> ಅನ್ನು ಪ್ರವೇಶಿಸಿ ಅಲ್ಲಿ ತಿಳಿಸುವ ಪ್ರಕ್ರಿಯೆಯನ್ನು ಅನುಸರಿಸಬೇಕು. ಇ–ಮೇಲ್ ನೋಂದಣೆಯು ಯಶಸ್ವಿ ಆದಲ್ಲಿ KFintech ಇಮೇಲ್ ಮೂಲಕ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ, ವಾರ್ಷಿಕ ವರದಿ, ಇ-ಮತದಾನದ ಯೂಸರ್ ಐಡಿ ಹಾಗೂ ಪಾಸ್ವರ್ಡ್ ಅನ್ನು ಒದಗಿಸುವುದು.

ಭೌತಿಕ ಷೇರುಗಳನ್ನು ಹೊಂದಿರುವ ಸದಸ್ಯರು ತಮ್ಮ ಡಿವಿಡೆಂಡ್ ಅನ್ನು (ECS) ಮೂಲಕ ತಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಪಡೆಯಲು ಈ ಕೆಳಕಂಡ ವಿಧಾನವನ್ನು ಅನುಸರಿಸಬೇಕು: ಸದಸ್ಯರು Form ISR-1, ISR-2 ಅನ್ನು ಭರ್ತಿ ಮಾಡಿ ಅದರೊಂದಿಗೆ ಅದಕ್ಕೆ ಪೂರಕವಾದ ದಾಖಲೆಗಳನ್ನು ನಮ್ಮ ಆರ್ಟಿಎ, ಕೆಫಿನ್ ಟೆಕ್ನಾಲಜೀಸ್ ಲಿ., ಸೆಲೆನಿಯಮ್ ಟವರ್-ಬಿ, ಪ್ಲಾಟ್ ನಂ. 31 & 32, ಗಾಚೆಬವ್ಲಿ ಫೈನಾನ್ಷಿಯಲ್ ಡಿಸ್ಟ್ರಿಕ್ಟ್ , ಹೈದರಾಬಾದ್ – 500032, ಈ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಬೇಕು. ಈ Formಗಳು ಕಂಪೆನಿಯ ವೆಬ್ಸೈಟ್ ಆದ www.sipaper.comನಲ್ಲೂ ಲಭ್ಯವಿದೆ. ವಿದ್ಯು ನ್ಮಾನ ಸ್ವರೂಪದಲ್ಲಿ ಷೇರುಗಳನ್ನು ಹೊಂದಿರುವವರು ತಮ್ಮ ಡೆಪಾಸಿಟರಿಗಳನ್ನು ಸಂಪರ್ಕಿಸಿ ತಮ್ಮ ಬ್ಯಾಂಕ್ ಖಾತೆಗಳನ್ನು ನೋಂದಾಯಿಸಬಹುದು.

ಮಂಡಳಿಯ ಆದೇಶದ ಮೇರೆಗೆ

ಸ್ಥಳ : ಬೆಂಗಳೂರು

ಸಹಿ/-ಮನೀಷ್ ಎಂ.ಪಟೇಲ್ ಸ್ಥಳ : ನಂಜನಗೂಡು ದಿನಾಂಕ : 20 ಆಗಸ್ಟ್ 2022 ಛೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರು

IN THE COURT OF THE 2ND ADDI-TIONAL CIVIL JUDGE (JUNIOR DIVISION) AT: MAGADI O.S. No.73/2022 PLAINTIFF: Sri. H G Shivanna

DEFENDANTS: Smt. Narasamm and another NOTICE/SUMMONS TO THE

DEFENDANTS Smt. Narasamma W/o Mudlaiał aged about 55 years 2. Sri. Mudlaiah S/o late Venkatappa aged about 60 years both are residing at Gangona halli village Thippasandra Hobli Maga di Taluk, Ramanagara district.

Where the above named plaintif have filed a suit for the relief of per manent injunction and other reliefs with respect to suit schedule proper ty against you in OS No. 73/2022 on the file of additional senior civil judge at Magadi and the case is pending for steps. The summons/ notice issued through court as well as RPAD have been returned as un-served.

The above matter has been posted to 21/09/2022 Take notice/summons and to appear before the Hon'ble court Magadi or 11-00 AM on the above mentioned dated and time either personally o

through counsel and to file objection if any. If you fail to appear before the court the case will be decided expar te. Issued as per the orders of this Hon'ble court on this day 20h August 2022 with seal of this Hon'ble court SCHEDULE

The land bearing Sy No. 84/4 mea suring 2 acre 29 guntas situated at Gangonahalli village, Thippasandra Hobli, Magadi Taluk, Ramanagara district bounded as follows, East by land of Venkategowda West by : land of Lakkamma and others North by land of Gudiyappa South by: land o Bommaiah and Eranna Given under my hand and the seal of

the court this 20th day of August 2022 By order of the court Sd/-, Shirastedar Chivil Judge & J.M.F.C. Court

Advocate for plaintiff Sri. M Nagesha Advocate Hosapete road Magadi Town. Magadi Dated: 20/08/2022

ದಿನಗಳೊಳಗಾಗಿ ಪಾವತಿಸಲು ಕೋರಲಾಗಿದೆ.

ಮಾಡುವುದಕ್ಕೆ ಋಣ ಬಾಧ್ಯವಾಗಿರುತದೆ.

ಸಾಲಗಾರರ ಹೆಸರು

ಮತ್ತು ವಿಳಾಸ ಮತ್ತು ಸಾಲ ಖಾತೆ ಸಂಖ್ಯೆ

04180005815 ಸಾಲಗಾರರು

ಮತ್ತು ಸಹ–ಸಾಲಗಾರರು

02. ಶ್ರೀಮತಿ ಗೀತಾ ವಿ

ವಿಡಿಯೊ ಶಾಲೆ ಹತ್ತಿರ,

ಎಂ.ಎಸ್.ರಾಮಯ್ಯ

8ನೇ ಮೈಲಿಗಲ್ಲು,

ದಿನಾಂಕ: 23.08.2022

01. ಶ್ರೀ ವಿಘ್ಯೇಶ್ವರ ಟಿ ಭಟ್

ಭಟ್. #552, 3ನೇ ಮಹಡಿ

"ಆತೇಯ" 13ನೇ ಮುಖ್ಯ

ಎನ್ಕ್ಷೇವ್, ಹೆಸರಘಟ್ಟ ರಸ್ತೆ,

SUBEX

LNBAN0HL-

ಸ್ತಿರಾಸಿ ಸತನ್ನು ಕಲಂ (ಎಫ್) ಸಾಧೀನ ಪಡೆದಿರುತಾರೆಂದು ಸಾರ್ವಜನಿಕರಿಗೆ ತಿಳಿಸಿದ್ದಾರೆ.

ತಗಾದೆ

ಸೂಚನೆಯ

ದಿನಾಂಕ

(2)

19.04.2022

ಬಾಕಿ ಮೊತ

(ರೂಪಾಯಿ

ಇಪತ್ರೊಂಬತ್ತು ಲಕ್ಷದ

ಸಾವಿರದ

ಒಂಭೈನೂರ

ಪೈಸೆ ಮೂವತ್ತನಾಲ್ಕ

ಗೌರವಾನ್ತಿತ ಹಿರಿಯ ಶೇಣಿ ಸಿವಿಲ್ ನ್ಯಾಯಾಧೀಶರು ಮತ್ತು ನ್ಯಾಯಿಕ ದಂಡಾಧಿಕಾರಿಗಳ

ನ್ಯಾಯಾಲಯ ಚಿಕ್ಕನಾಯಕನಹಳಿ ಕ್ರಿಮಿನಲ್ ಮಿಸ್ ಸಂಖ್ಯೆ: 123/2022 ಕ್ರಿಮಿನಲ್ ಮಿಸ್ ಸಂಖ್ಯೆ: 125/2022 ಕ್ರಿಮಿನಲ್ ಮಿಸ್ ಸಂಖ್ಯೆ: 126/2022 ಕ್ರಿಮಿನಲ್ ಮಿಸ್ ಸಂಖ್ಯೆ: 128/2022

ಅರ್ಜಿದಾರರು: 1. ಹನುಮಂತೆಯ್ಯ ಬಿನ್ ಲೇಟ್ ಸಣ್ಣಕರೇನಾಯಕ, ವಯಸ್ಸು ಸುಮಾರು 80 ವರ್ಷ 2. ್ಗಾ ಗೌರಮ ಬಿನ್ ಲೇ⊪ ಗವಿನಾಯಕ ವಯಸು ಸುಮಾರು ಕ ವರ್ಷ, 3. ಕರಿಯಮ್ಮ ಬಿನ್ ಲೇ॥ ಗವಿನಾಯಕ ವಯಸ್ಸ ಸುಮಾರು 52 ವರ್ಷ, 4. ಕೆಂಚಪ್ಪ ಬಿನ್ ಲೇ⊪ ಗವಿರಂಗತ ವಯಸು ಸುಮಾರು 70 ವರ್ಷ, 5. ಗವಿಯಪ್ರ ಬಿನ್ ಲೇ ಗವಿರಂಗಪ್ಪ ವಯಸ್ಸು ಸುಮಾರು 67 ವರ್ಷ, 6. ಕರಿಯಮ ಬಿನ್ ಲೇ ರಂಗನಾಯಕ, ವಯಸ್ತು ಸುಮಾರು 56 ವಷ್ಯ 7. ಹನುಮಕ್ಕ ಬಿನ್ ಲೇ⊪ ರಂಗನಾಯಕ ವಯಸ್ತು ಸುಮಾರು 53 ವರ್ಷ, 8. ಗಂಗಮ್ಮ ಬಿನ್ ಲೇ॥ ರಂಗನಾಯಕ ವಯಸು ಸುಮಾರು 40 ವರ್ಷ, 9. ಪಾರ್ವತಮ ಬಿನ್ ಲೇ∥ ಹನುಮಂತಯ್ಯ ವಯಸ್ತು ಸುಮಾರು 41 ವರ್ಷ, 10. ಸವಿತ ಬಿನ್ ಲಿ ಪನುಮಂತಯ್ಯ, ವಯಸ್ಸು ಸುಮಾರ 38 ವರ್ಷ, 11. ನಾಗಮ್ಮ ಬಿನ್ ಲೇ॥ ಹನುಮಂತಯ್ಯ ವಯಸ್ಥು ಸುಮಾರು 35 ವರ್ಷ, 12. ನೀಲಮ್ನ ಬಿನ್ ಲೇ ಹನುಮಂತಯ್ಯ, ವಯಸ್ತು ಸುಮಾರು 32 ವರ್ಷ 13. ಸಿ.ಕೆ.ವೀಣಾ ಬಿನ್ ಕಂಚಿವರದಯ್ಯ, ವಯಸ್ಸು ಸುಮಾರು 22 ವರ್ಷ 14. ಮನುಕುಮಾರ್ ಸಿ.ಕೆ ಬಿನ್ ಕಂಚಿವರದಂ ವಯಸ್ಥು ಸುಮಾರು 21 ವರ್ಷ, 15. ಪುಟ್ಟಮ್ಮ ಕೋಂ ಲೇ ಹನುಮಂತಯ್ಯ ವಯಸ್ಸು ಸುಮಾರು 60 ವರ್ಷ. ಎಲಾ ಅರ್ಜಿದಾರರು ಚಿ.ನಾ.ಹಳಿ ತಾಲೂಕು, ಹಂದನಕರ

ಹೋಬಳಿ, ಚಿಕ್ಕಎಣ್ಣೇಗೆರೆ ಗ್ರಾಮದ ವಾಸಿಗಳು. ವಿರುದ ಎದುರುದಾರರು : ತಹಸೀಲಾರ್. ಚಿಕನಾಯಕನಹಳಿ

ಪ್ರಕಟಣೆ

ಕುಟುಂಬದವರಾದ ಸಣ್ಣಕರೇನಾಯಕ ಬಿನ್ ಭೀಮಾನಾಯಕ ಅವರ ನಾಂಕ: 05-03-1950 ರಂದು ಮತ್ತು ಗಂಗಮ ಕೋಂ ಸಣ್ಣಕರೇನಾಯಕ ರವರು ದಿನಾಂಕ: 03-08-1956 ರಂದು ಮತ್ತು ಗಂಗಮ್ಮ ಕೋಂ ಗವಿನಾಯಕ ರವರು ದಿನಾಂಕ: 31–07–2012 ರಂದು ಮತ್ತು ಕೋರೆಯಮ್ಮ ಬಿನ್ ಗವಿರಂಗಪ್ಪ ರವರು ದಿನಾಂಕ 08-06-1970 ರಂದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಂದನಕೆರೆ ಹೋಬಳಿ, ಚಿಕ್ಕಎಣ್ಣೇಗೆರೆ ಗ್ರಾಮದಲ್ಲಿ ನೋಂದಣಿ ಮಾಡಿಕೊಂಡು ಮರಣ ಸಮರ್ಥನಾ ಪಾ ೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡಲ ಅರ್ಜಿಯ ವಿಚಾರಣೆಯು ದನಾಂಕ:02/09/2022 ರಂದು ಮಾನ್ಯ ನ್ಯಾಯಾಲಯದಲ್ಲಿದ್ದು, ಯಾರದೆ ಯಾವುದೇ ತಕರಾರು ಇದ್ದಲ್ಲಿ ಮೇಲ್ಕಂಗ ನಿನಾಂಕದಂದು ಬೆಳಗ್ಗೆ 11.00 ಗಂಟೆಗೆ ಸರಿಯಾಗ ನ್ಯಾಯಾಲಯದಲ್ಲಿ ಖುದ್ದಾಗಿ ಅಥವಾ ವಕೀಲರ ತಪ್ಪಿದ್ದಲ್ಲಿ ಲಭ್ಯವಿರುವ ದಾಖಲಿಗಳ ಆಧಾರದ ಮೆ ಪ್ರಕರಣವನ್ನು ಇತ್ಯರ್ಥ ಮಾಡಲಾಗುವುದು. ದಿನಾಂಕ: 12/08/2022ರಂದು ನ್ಯಾ

ಮೊಹರಿನೊಂದಿಗೆ ನೀಡಲಾಗಿದೆ.

ನ್ಯಾಯಾಲಯದ ಅಪ್ಪಣೆ ಮೇರೆಗೆ ಸಹಿ/-ಶಿರಸೇದಾರರು ಹಿರಿಯ ಸಿವಿಲ್ ಜಡ್ಫ್ ರವರ ನ್ಯಾಯಾಲಯ ಚಿಕ್ಕನಾಯಕನಹಳ್ಳಿ ಅರ್ಜಿದಾರರ ಪರ ವಕೀಲರು ಯತೀಶ್ನಾಯ್ಕ ಬಿ.ಆರ್

ನೋಂದಾಯಿತ ಕಟೇರಿ: ಇಂಡಿಯನ್ ರಿಯಾನ್ ಕಾಂಪೌಂಡ್, ವೆರಾವಲ್, ಗುಜರಾತ್ - 362266

ಖಾ ಕಚೇರಿ: ಸ್ವಾರ್ ಅವೆನ್ನೂ, ನಂ .1 (78), 3 ನೇ ಮಹಡಿ, 6 ನೇ ಕ್ರಾಸ್, ವಿಕ್ಟೋರಿಯಾ ಲೇಔಟ್, ವಿಕ್ಟೋರಿಯಾ ರಸ್ತೆ, ವಿಜಯ ಬ್ಯಾಂಕ್ ಪಕ್ಕ, ಬೆಂಗಳೂರು – 56002:

ಸ್ವಾಧೀನ ಸೂಚನೆ – ನಿಯಮ 8 (1)ರನ್ವಯ

ಕೆಳಸಹಿದಾರರು **ಆದಿತ್ಯ ಬರ್ಲಾ ಹೌಸಿಂಗ್ ಫೈನಾನ್ಸ್ ಲಿಮಿಟೆಡ್** ಇದರ ಅಧಿಕೃತ ಅಧಿಕಾರಿಯಾಗಿದ್ದು, ಸೆಕ್ಕೂರಿಟೈಜೇಷನ್ ಮತ್ತು ರಿಕನ್ಸಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಗ

ಮತ್ತು ಎನ್.ಮೇ.ಸ್.ಮೆಂಟ್ ಆಫ್ ಸೆಕ್ಯೂರಿಟ ಇಂಟ್ರೆಸ್ಟ್ ಆಕ್ಟ್ 2002 ಪ್ರಧಾನ ಮಾಡಿದ ಅಧಿಕಾರವನ್ನು ಕಲಂ 13(12) ಆಕ್ಟನ ಆಡಿಯಲ್ಲಿ ನಿಯಮ 3ರಂತೆ ಜೊತೆಗೆ ಸೆಕ್ಯೂರಿಟಿಇಂಟ್ರಿಸ್ಟ್ (ಎನ್.ಮೇ.ಸ್.ಮೆಂಟ್) ನಿಯಮ 2002ರ ಕಾಯದೆಯಡಿಯಲ್ಲಿ ಅಧಿಕಾರ ಚಲಾಯಿಸಿ ಡಿಮ್ಯಾಂಡ್ ನೋಟೀಸನ್ನು ನೀಡಿದ್ದು, ಕಲಂ (ಬ) ನಲ್ಲಿ

ತಿಳಿಸಿರುವ ಸಾಲಗಾರರು ಬಾಕಿ ಮೊತ್ತ ಕಲಂ (ಡಿ) ಮತ್ತು ಬಡ್ಡಿ ಹಾಗೂ ಇತರೆ ಖರ್ಚು ವೆಚ್ಚಗಳನ್ನೊಳಗೊಂಡಂತೆ ಈ ಸೂಚನೆಯು ತಲುಪಿದ ದಿನಾಂಕದಿಂದ 60

ಸಾಲಗಾರರು ಹಣ ಪಾವತಿ ಮಾಡಲು ವಿಫಲರಾಗಿರುವುದರಿಂದ, ನೋಟೀಸನ್ನು ಸಾಲಗಾರರಿಗೆ ಹಾಗೂ ಸಾರ್ವಜನಿಕರಿಗೆ ನೀಡಿದ್ದು, ಕೆಳಗೆ ಸಹಿ ಮಾಡಿರುವ ಅಧಿಕೃ

ಅಧಿಕಾರಿಯು ಸೆಕ್ಕುರಿಟೈಜೇಷನ್ ಕಾಯ್ದೆಯ ಉಪ ವಿಭಾಗ (4) ವಿಭಾಗ 13 ಹಾಗೂ - 9 ನೇ ನಿಯಮದಲ್ಲಿ ಅನ್ವಯಿಸುವಂತೆ ಕೆಳಗೆ ನಮೂದಿಸಿರುವ - ಕಲಂ (ಇ)ಯ

ಶಾಲಗಾರರು ಹಾಗೂ ನಿರ್ದಿಷ್ಟವಾಗಿ ಸಾಲಗಾರರು ಕಲಂ (ಇ) ಈ ಕೆಳಗೆ ವಿವರಿಸಿದ ಆಸ್ತಿಯೊಂದಿಗೆ ವ್ಯವಪರಿಸದಂತೆ ಈ ಮೂಲಕ ಎಚ್ಚರಿಸುತ್ತಿದ್ದೇವೆ ಹಾಗೂ ಅಂತಹ

ಯಾವುದೇ ವ್ಯವಹಾರಗಳು **ಆದಿತ್ಯ ಬಿರ್ಲಾ ಹೌಸಿಂಗ್ ಫೈನಾನ್ಸ್ ಲಿಮಿಟೆಡ್** ಇವರಿಗೆ ಸಂದಾಯ ವಾಗತಕ್ಕ ಮೊಬಲಗು ಬಡ್ಡಿ ಹಾಗೂ ಇತರೆ ಖರ್ಮ ವೆಚ್ಚಗಳನ್ನು ಚುಕ್ತಾ

ಭದ್ರತೆಗಾಗಿ ಕೊಟ್ಟರುವ ಆಸಿಗಳನ್ನು ಬಿಡುಗಡೆ ಪಡೆಯಲು ಕಲಂ (13) ಉಪಕಲಂ (8)ರ ಅನ್ವಯ ಲಭ್ಯವಿರುವ ಕಾಲಾವಕಾಶವನ್ನು ನಿಮ್ಮ ಗಮನಕ್ಕೆ ಈ ಮೂಲಕ ತರಲಾಗಿದೆ

ಚಿಕ್ಕನಾಯಕನಹಳ್ಳಿ

ಲೋಕಲ್ ನಗರ



ಅಡ್ತಾನ್ ಅಕೌಂಟ್ - ಉದ್ದೇಶಪೂರ್ವಕ ಸುಸಿದಾರರ ಛಾಯಾಚಿತಗಳ ಪಕಟಣೆ ಬ್ಯಾಂಕ್/ಆರ್ಬಿಐನ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳ ಪ್ರಕಾರ ಮತ್ತು ನಿಗಧಿತ ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸಿ, ಬ್ಯಾಂಕ್ ಆಫ್

ಬರೋಡ ಈ ಕೆಳಗಿನ ವ್ಯಕ್ತಿಗಳನ್ನು ಉದ್ದೇಶಪೂರ್ವಕ ಸ್ತುದಾರರೆಂದು ಘೋಷಿಸಿರುತ್ತದೆ ಎಂದು ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸಲಾಗುತ್ತದೆ. (1) ಮೆ៖ ಲಕ್ಷ್ಮೀ ಕೀರ್ತನ ಪೌಲ್ಟಿ ಫಾರ್ಮ್ (ಸಾಲಗಾರರು) (2)1) ಶ್ರೀ ಬಿ.ಎಂ ಹರೀಶ್ (ನಿರ್ದೇಶಕರು)

ಸಾಲಗಾರರು /ಜಾರ್ಮಿನಿಯರರಿಗೆ ಅವರನ್ನು ಉದ್ದೇಶಪೂರ್ವಕ ಸ್ಕುವಾರರು ಎಂದು ಘೋಷಿಸುವ ಬ್ಯಾಂಕಿನ ನಿರ್ಧಾರವನ್ನು ತಿಳಿಸುವ ಮೂಲಕ ಬ್ಯಾಂಕ್ ಸಾಲಗಾರರಿಗೆ ಸೂಕ್ಷ ಸಂವಹನವನ್ನು ಕಳುಹಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿಸಿದಂತೆ, ಣರ್ವಜನಿಕರ ಮಾಹಿತಿಗಾಗಿ ಬ್ಯಾಂಕ್ ಉದ್ದೇಶಪೂರ್ವಕ ಸ್ಕುದಾರರ ಛಾಯಾಚಿತ್ರಗಳನ್ನು ಪ್ರಕಟಿಸುತ್ತಿದೆ





ಸ್ಥಳ: ಬೆಂಗಳೂರು ದಿನಾಂಕ: 22.08.2022

ಸಹಿ/- ಬ್ಯಾಂಕ್ ಆಫ್ ಬರೋಡ ಪರವಾಗಿ ವಲಯ ಒತ್ತಡಗ್ರಸ್ತೆ ಆಸ್ತಿ ನಿರ್ವಹಣೆ ಶಾಖೆ, ಬೆಂಗಳೂರು



ವಲಯ ಒತ್ತಡಗ್ರಸ್ತ ಆಸ್ತಿ ನಿರ್ವಹಣೆ ಶಾಖೆ: 7ನೇ ಮಹಡಿ, ವಿಜಯ ಟವಃ 41/2, ಎಂ.ಜಿ ರಸ್ತೆ ಟೆನಿಟಿ ಸರ್ಕಲ್, ಬೆಂಗಳೂರು-560001. ಘೋನ್ ನಂ. 080 25011280, e-mail: armban@bankofbaroda.co.ir ಸಾರ್ವಜನಿಕ ಪ್ರಕಟಣೆ

ುಷಯ: ನಮ್ಮ ವಲಯ ಒತ್ತಡಗ್ರಸ್ಥ ಆಸ್ತಿ ವಸೂಲಾತಿ ಶಾಖೆ, ಬೆಂಗಳೂರು ನಲ್ಲಿರುವ ಮೆ⊪ಎಸ್ ಖೋಡೇ ಸಿಲ್ತ್ ಟ್ಟಿಸ್ಟಿ ಫ್ಯಾಕ್ಟರಿ ರವರ ಅಡ್ವಾನ್ಸ್ ಅಕೌಂಟ್ – ಉದ್ದೇಶಪೂರ್ವಕ ಸುಸ್ತಿದಾರರ ಛಾಯಾಚಿತ್ರಗಳ ಪ್ರಕಟಣೆ. ಬ್ಯಾಂಕ್/ಆರ್ಬಿಐನ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳ ಪ್ರಕಾರ ಮತ್ತು ನಿಗಧಿತ ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸಿ, ಬ್ಯಾಂಕ್ ಆಫ್ ಬರೋಡ ಈ ಕೆಳಗಿನ ವ್ಯಕ್ತಿಗಳನ್ನು ಉದ್ದೇಶಪೂರ್ವಕ ಸ್ಕುದಾರರೆಂದು ಘೋಷಿಸಿರುತ್ತದೆ ಎಂದು ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸಲಾಗುತ್ತದೆ. (1) ಮೆ೫ ಎಸ್ ಖೋಡೇ ಸಿಲ್ಕ್ ಟ್ವಿಸ್ಟರ್ಗ ಫ್ಯಾಕ್ಷರಿ (2) ಶ್ರೀ ಕೆ ಎನ್ ಸತ್ಯನಾರಾಯಣ (ಪಾಲುದಾರರು/ಜಾಮೀನುದಾರರು) (3) ಶ್ರೀ ಕೆ ಎಸ್ ಸುರೇಶ್ ಖೋಡೇ-ಪಾಲುದಾರರು/ ಜಾಮೀನುದಾರರು (4) ಶ್ರೀ ಕೆ ಎಸ್ ಶ್ರೀನಿವಾಸ್ ಖೋಡೇ (ಪಾಲುದಾರರು/ಜಾಮೀನುದಾರರು).

ಸಾಲಗಾರರು /ಜಾಮೀನುದಾರರಿಗೆ ಅವರನ್ನು ಉದ್ದೇಶಪೂರ್ವಕ ಸುಸ್ತಿದಾರರು ಎಂದು ಘೋಷಿಸುವ ಬ್ಯಾಂಕಿನ ನಿರ್ಧಾರವನ್ನು ತಿಳಿಸುವ ಮೂಲಕ ಬ್ಯಾಂಕ್ ಸಾಲಗಾರರಿಗೆ ಸೂಕ್ತ ಸಂವಹನವನ್ನು ಕಳುಹಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿಸಿದಂತೆ, ಸಾರ್ವಜನಿಕರ ಮಾಹಿತಿಗಾಗಿ ಬ್ಯಾಂಕ್ ಉದೇಶಪೂರ್ವಕ ಸುಸ್ತಿದಾರರ ಛಾಯಾಚಿತ್ರಗಳನ್ನು ಪ್ರಕಟಿಸುತ್ತಿದೆ.





PROTECTING INVESTING FINANCING ADVISING

ಆಸಿಯ ವಿವರ

ಪಾರ್ಟ್ಫೆಂಟ್ ನಂ.1004, 10 ನೇ ಮಹಡಿ, ಬ್ಲಾಕ್ ನಂ.ಸಿ3 47.44 ಚ.ಮಿ

ಅಥವಾ 510.64 ಚ.ಅಡಿ ಕಾರ್ಪೆಟ್ ಏರಿಯಾ, ಜೊತೆಗೆ 216.07 ಚ.ಅಡಿ

ಶಾಮಾನ್ಯ ಪ್ರದೇಶದ ಒಂದು ಕವರ್ ಬೇಸ್ಮೆಂಟ್ ಕಾರ್ ಪಾರ್ಕ್, "ವಿಬಿಹೆಚ

. ಪಲ್ಸ್ ಹ್ಯಾವೆನ್-2" ಎಂದು ಹೆಸರಿಸಲಾದ ವಸತಿ ಸಂಕೀರ್ಣದಲ್ಲಿ 0.0593

ರಷ್ಟು ವಾಸಯೋಗ್ಯ ಪರಿವರ್ತಿತ ಭೂಮಿ, (ಇ–ಖಾತ) ಆಸಿ

ನಂ.150200302600220056, ವಿಸೀರ್ಣ 15 ಎಕರೆ, 7511.30 ಚ.ಮಿ

ಮತ್ತು 335.20 ಚ.ಮೀ ರಸ್ತೆ ವಿಸ್ತರಣೆ ಪ್ರದೇಶ, ಮೇಲೆ ಹೇಳಿದಂತೆ ಬಿಡಿಎ ಗ

ಟ್ರಕೊಟ್ಲಿತು ಮತ್ತು 3041.93 ಚ.ಮೀನ ಸಿಎ ಜಾಗಕ್ಕೆ ಕಾಯ್ದಿರಿಸಿದ

ಪದೇಶವನು. ಒಳಗೊಂಡಂತೆ ಬಿಡಿಎ ಮಂಜೂರು ಮಾಡಿದ ಯೋಜನೆಯ

ಪ್ರಕಾರ) (ಮತ್ತು 21 ಗುಂಟಾಗಳನ್ನು 7 ಗುಂಟಾಗಳೊಂದಿಗೆ ವಿನಿಮಯ ಮಾಡಿಕೊಳ್ಳಲಾಗಿದೆ) ಕಾಲು ದಾರಿಯ ಕಡೆಗೆ ಸರ್ಕಾರ) ಸರ್ವೇ ಸಂಖ್ಯೆ 25

28/1, 28/2, 29/4, 29/6, 29/7, 29/9, 29/10, 29/11, 29/12, 29/13

29/14, 29/15 ಮತ್ತು 32/1ಎ ದೊಡ್ಡಬೆಲೆ ಗ್ರಾಮ, ಕೆಂಗೇರಿ ಹೋಬಳ

ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ಜಿಲ್ಲೆ

ಸೋಮವಾರ-ಶನಿವಾರ

ಆರಾಮ ಓದಿ





ಶ್ರೀ ಕೆ.ಎಸ್ ಸುರೇಶ್ ಖೋಡೇ ಶ್ರೀ ಕೆ.ಎಸ್ ಶ್ರೀನಿವಾಸ್ ಖೋಡೇ ಸಹಿ/- ಬ್ಯಾಂಕ್ ಆಫ್ ಬರೋಡ ಪರವಾ? ವಲಯ ಒತ್ತಡಗ್ರಸ್ತೆ ಆಸ್ತಿ ನಿರ್ವಹಣೆ ಶಾಖೆ, ಬೆಂಗಳೂರು

ವಿರಾಮ ಓದಿ

ಅನುಬಂಧ ıv [ನೋಡಿ ನಿಯಮ 8 (1)] ಸ್ವಾಧೀನ ಸೂಚನೆ (ಸ್ಥಿರ ಆಸ್ತಿಗಾಗಿ)

ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನ ನ ಅಧಿಕಾರ ಕೊಟ್ಟೆರುವ ಅಧಿಕಾರಿಯ ಹಸ್ತಾಕ್ಷರವಿರುವ ಐಹಿಕತೆ ಮತ್ತು ಪುನರ್ ನಿರ್ಮಾಣ ಮತ್ತು ಫೈನಾನ್ಸ್ಟ್ ಸಸಾಲ ತೀರಿಸಲು ಇರುವ ಸ್ವತ್ತು ಮತ್ತು ಎನ್ಫೊರ್್ಮಮೆಂಟ್ ಅಫ್ ಸೆಕ್ಯೂರಿಟಿಸ್ ಆಕ್ಟ್ 2002 ಮತ್ತು ಅಧಿಕಾರದ ಪ್ರಯೋಗ ಮಾಡುವಿಕೆಯ ಸೆಕ್ಷನ್ 13 (12) ನಿಯಮ 3 ರ ಸೆಕ್ಯೂರಿಟಿಸ್ (ಎನ್ಪೊರ್್ಸಮೆಂಟ್) ನಿಯಮ, 2002 ದೊಂದಿಗೆ ಓದಿರಿ. ಬೇಡಿಕಯ ಸೂಚನೆ ಮುಲಕ ಪ್ರಕಟಿಸಿದ ತಾರೀಖು 16.03.2022 ರಂದು ಕರೆದು ಸಾಲಗಾರ **ಎಮ್ ವಿ ರಾಮಸ್ವಾಮಿ ರಾಜು ಮತ್ತು ಮಣಿಕಾಂತಾ ರಾಜು ಆರ್** ನೋಟಿಸಿನಲ್ಲಿ ಹೇಳಿರುವಂತೆ ಮರುಪಾವತಿಸಬೇಕಾದ **ರೂ.1,83,765/- (ರೂಪಾಯಿ ಒಂದು ಲಕ್ಷದ ಎಂಬತ್ತ ಮೂರು** ಸಾವಿರದ ಏಳು ನೂರ ಅರುವತ್ತ ಐದು ಮಾತ್ರ) ಲೋನ್ ಅಕೌಂಟ್ ನಂ. M012OXVI-1 ಮೇಲೆ (ಹಿಂದಿನ ಲೋನ್ ಅಕೌಂಟ್ ನಂ. ಐಎಚ್ಎಫ್ಎಲ್ನ HHEBGM00356186) ಆಕೌಂಟ್ ಗೆ ಸಂಬಂಧಿಸಿದಂತೆ, ಸದರಿ ನೋಟಿಸ್ ನಿಮ್ಮನ್ನು ತಲುಪಿ 60 ದಿನಗಳಾಗುವುದರೊಳಗೆ 02.03.2022 ರ ವರೆಗಿನ ಮೊತ್ತ ಮತ್ತು ಅದರ ಮೇಲಿನ ಬಡ್ಡಿ. ಈ ಹಿಂದೆ, ಇಂಡಿಯಾಬುಲ್ಸ್ನ್ ಏಆರ್ಸಿ-XVI ಟ್ರಸ್ಟ್,ನ ಟ್ರಸ್ಟ್ರಿಯಾಗಿ ಮೇಲಿನ ಲೋನ್ ಅಕೌಂಟ್ ನ ಎಲ್ಲಾ ಹಕ್ಕುಗಳು, ಹಕ್ಕುಪತ್ರಗಳು ಮತ್ತು ಹಿತಾಸಕ್ತಿಯನ್ನು **30.09.2020** ರ ಅಸೈನ್ ಮೆಂಟ್ ಆಗ್ರಿಮೆಂಟ್ ಮೂಲಕ **ಇಂಡಿಯಾಬುಲ್ಸ್ ಅಸೆಟ್** ರೀಕನ್ ಸ್ಪಕ್ಷನ್ ಕಂಪನಿ ಲಿ.-ನ ಹೆಸರಿಗೆ ನಿಯುಕ್ತಿಪಡಿಸಿದೆ. ಅಲ್ಲದೆಯೆ, ಇಂಡಿಯಾಬುಲ್ಸ್ ಎಆರ್ಸಿ-XVI **ಟ್ರಸ್ಟ್ ನ ಟ್ರಸ್ಟಿಯಾಗಿ** ಇಂಡಿಯಾಬುಲ್ಸ್ ಅಸೆಟ್ ರೀಕನ್ ಸ್ಟಕ್ಟನ್ ಕಂಪನಿ ಲಿ. ಮೇಲಿನ ಲೋನ್ ಅಕೌಂಟ್**ನ ಎಲ್ಲಾ ಹಕ್ಕುಗಳು, ಹಕ್ಕು**ಪತ್ರಗಳು ಮತ್ತು ಹಿತಾಸಕ್ತಿಯನ್ನು 26.04.2021ರ ಅಸ್ಟ್ರೆನ್**ಮೆಂ**ಟ್ ಅಗ್ರಿಮೆಂಟ್ ಮೂಲಕ ಅಸೆಟ್ಸ್ ಕೇರ್ ಅಂಡ್ ರೀಕನ್ಸ್ಟಕ್ಷ್ಮನ್ ಎಂಟರ್ಪ್ರೈಸಸ್ ಲಿ.–ನ (''ಎಸಿಆರ್ಇ'') ಹೆಸರಿಗೆ ನಿಯುಕಿಪಡಿಸಿದೆ.

ಸಾಲಗಾರರು ಸಾಲ ಮರುಪಾವತಿಸಲು ವಿಫಲವಾದ ಕಾರಣ ಕೆಳಗೆ ತಿಳಿಸಿರುವ **ಆಸ್ತಿಯ ಸ್ವಾಧೀನ**ವನ್ನು ಆಧಿಕಾರ ಪ್ರಯೋಗ ಮಾಡುವ ಸೆಕ್ಷನ್ 13(4)ರ ಆಕ್ಟ್ ನ ನಿಯಮ 8 ರೂಂದಿಗೆ ಓದಿ ತಿಳಿಸಿರುವ ನಿಯಮದ ಪಕಾರ ದಿನಾಂಕ 17.08.2022 ರಂದು ಮಾಡಲಾಗಿದೆ ಎಂದು ಸಾಲಗಾರನಿಗೆ ಮತು

ಪ್ರತ್ಯೇಕವಾಗಿ ಸಾಲಗಾರರಿಗೆ ಮತ್ತು ಸರ್ವಸಾಮಾನ್ಯವಾದ ಸಾರ್ವಜನಿಕರ ಎಚ್ಚರಿಕೆಗಾಗಿ ಯಾವುದೇ ತರಹದ ಅಸ್ತಿ ವ್ಯವಹಾರವು ಮಾಡದಿರಲು ಮತ್ತು ಆಸ್ತಿಯಲ್ಲಿನ ಯಾವುದೇ ವ್ಯವಹಾರವು **ಅಸೆಟ್ಸ್ ಕೇರ್** ಅಂಡ್ ರೀಕನ್ಸ್ಟಕ್ಷನ್ ಎಂಟರ್ಪ್ವೆಸಸ್ ಲಿ. ನ ಬಾಕಿ ಇರುವ ಮೊತ್ತ ರೂ.1,83,765/- (ರೂಪಾಯಿ ಒಂದು ಲಕ್ಕದ ಎಂಬತ್ತಮೂರು ಸಾವಿರದ ಏಳು ನೂರ ಅರುವತ್ತ ಐದು ಮಾತ್ರ) 02.03.2022 ವರೆಗಿನ ಮೊತ್ತ ಮತ್ತು ಜೊತೆಗೆ ಅದರ ಮೇಲಿನ ಬಡ್ಡಿಗೆ ಒಳಪಟ್ಟಿದೆ.

ಸೆಕ್ಯೂರ್ಡ್ ಆಸ್ತಿಗಳನ್ನು ರಿಡೀಮ್ ಮಾಡಲು ಉಪಲಬ್ದವಿರುವ ಸಮಯದ ಬಗ್ಗೆ ಸಾಲಗಾರರ ಗಮನವನ್ನು ಕಾಯ್ದೆಯ ಸೆಕ್ಷನ್ 13ರ ಉಪ–ಸೆಕ್ಷನ್ (8) ಪ್ರಾವಧಾನಗಳತ್ತ ಸೆಳೆಯಲಾಗುತ್ತದೆ.

ಸ್ಥಿರಾಸ್ತಿಯ ವರ್ಣನೆ

ಸ್ವತ್ತು ನಂ.1

ಕೊಥನೂರ್ ಗ್ರಾಮ, ಉತ್ತರಾಹಳ್ಳಿ ಹೋಬಳಿ, ಬೆಂಗಳೂರು ದಕ್ಷಿಣ ತಾಲೂಕು, ಬೆಂಗಳೂರು 560062, ಕರ್ನಾಟಕ ಇಲ್ಲಿ ''ಆವಂತಿಕಾ'' ಎಂದು ತಿಳಿಯಲಾಗುವ ಕಟ್ಟಡದಲ್ಲಿ ತಳ ಮಹಡಿಯಲ್ಲಿ 1090 ಚ.ಅಡಿ ಸೂಪರ್ ಬಿಲ್ಟ್,ಆಪ್ ಏರಿಯಾ ಹೊಂದಿರುವ ನಂ.003 ಅನ್ನು ಹೊಂದಿರುವ ಎರಡು ಬೆಡ್ ರೂಮ್ ನ ಅಪಾರ್ಟ್ ಮೆಂಟ್, ಪ್ಯಾಸೇಜ್ ಗಳು, ಲಾಬಿಗಳು, ಲಿಫ್ಡ್ ಏರಿಯಾ ಮತ್ತು ಇತರ ಏರಿಯಾಗಳು ಮುಂತಾದ ಸಾಮಾನ್ಯ ಉಪಯೋಗದ ಏರಿಯಾಗಳಲ್ಲಿ| ಪ್ರಮಾಣಾನುಸಾರ ಪಾಲಿನೊಂದಿಗೆ, ಒಂದು ಕಾರ್ ಪಾರ್ಕಿಂಗ್ ಏರಿಯಾದ ಜೊತೆಗೆ.

ಈ ಕೆಳಗಿನಂತೆ ಸುತ್ತುವರಿದಿದೆ:-

ಪೂರ್ವದಲ್ಲಿ ಇದರಿಂದ: ಅಪಾರ್ಟ್ ಮೆಂಟ್ ನಂ.002 ಪಶ್ಚಿಮದಲ್ಲಿ ಇದರಿಂದ: ತೆರೆದ ಜಾಗ ಉತ್ತರದಲ್ಲಿ ಇದರಿಂದ : ಕಾರಿಡಾರ್ ದಕ್ಷಿಣದಲ್ಲಿ ಇದರಿಂದ: ತೆರೆದ ಜಾಗ

ಸ್ವತ್ತು ನಂ. 2

ಕೊಥನೂರ್ ಗ್ರಾಮ, ಉತ್ತರಾಹಳ್ಳಿ, ಹೋಬಳಿ, ಬೆಂಗಳೂರು ದಕ್ಷಿಣ ತಾಲೂಕು, ಬೆಂಗಳೂರು - 560062, ಕರ್ನಾಟಕ ಇಲ್ಲಿ ''ಆವಂತಿಕಾ'' ಎಂದು ತಿಳಿಯಲಾಗುವ ಕಟ್ಟಡದಲ್ಲಿ **ಎರಡನೆಯ** ಮಹಡಿ 1076 ಚ.ಅಡಿ ಸೂಪರ್ ಬಿಲ್ಟ್ ಅಪ್ ಏರಿಯಾ ಹೊಂದಿರುವ ನಂ. 202 ಅನ್ನು ಹೊಂದಿರುವ ಎರಡು ಬೆಡ್ ರೂಮ್ ನ ಅಪಾರ್ಟ್ ಮೆಂಟ್, ಪ್ಯಾಸೇಜ್ ಗಳು, ಲಾಬಿಗಳು, ಲಿಫ್ಡ್ ಏರಿಯಾ ಮತ್ತು ಇತರ ಏರಿಯಾಗಳು ಮುಂತಾದ ಸಾಮಾನ್ಯ ಉಪಯೋಗದ ಏರಿಯಾಗಳಲ್ಲಿ ಪ್ರಮಾಣಾನುಸಾರ ಪಾಲಿನೊಂದಿಗೆ, ಒಂದು ಕಾರ್ ಪಾರ್ಕಿಂಗ್ ಏರಿಯಾದ ಜೊತೆಗೆ.

ಈ ಕೆಳಗಿನಂತೆ ಸುತ್ತುವರಿದಿದೆ:–

ಪೂರ್ವದಲ್ಲಿ ಇದರಿಂದ: ತೆರೆದ ಜಾಗ ಪಶ್ಚಿಮದಲ್ಲಿ ಇದರಿಂದ: ಅಪಾರ್ಟ್ಮಮೆಂಟ್ ನಂ.203 ಉತ್ತರದಲ್ಲಿ ಇದರಿಂದ: ಕಾರಿಡಾರ್ ದಕ್ಷಿಣದಲ್ಲಿ ಇದರಿಂದ: ತೆರೆದ ಜಾಗ

ಕೊಥನೂರ್ ಗ್ರಾಮ, ಉತ್ತರಾಹಳ್ಳಿ ಹೋಬಳಿ, ಬೆಂಗಳೂರು ದಕ್ಷಿಣ ತಾಲೂಕು, ಬೆಂಗಳೂರು - 560062, ಕರ್ನಾಟಕ ಇಲ್ಲಿ ''ಆವಂತಿಕಾ'' ಎಂದು ತಿಳಿಯಲಾಗುವ ಕಟ್ಟಡದಲ್ಲಿ **ಎರಡನೆಯ** ಮಹಡಿ 1090 ಚ.ಅಡಿ ಸೂಪರ್ ಬಿಲ್ಟ್ ಅಪ್ ಏರಿಯಾ ಹೊಂದಿರುವ ನಂ. 203 ಅನ್ನು ಹೊಂದಿರುವ ಎರಡು ಬೆಡ್ ರೂಮ್ ನ ಅಪಾರ್ಟ್ ಮೆಂಟ್, ಪ್ಯಾಸೇಜ್ ಗಳು, ಲಾಬಿಗಳು, ಲಿಫ್ಡ್ಡ್ ಏರಿಯಾ ಮತ್ತು ಇತರ ಏರಿಯಾಗಳು ಮುಂತಾದ ಸಾಮಾನ್ಯ ಉಪಯೋಗದ ಏರಿಯಾಗಳಲ್ಲಿ ಪ್ರಮಾಣಾನುಸಾರ ಪಾಲಿನೊಂದಿಗೆ, ಒಂದು ಕಾರ್ ಪಾರ್ಕಿಂಗ್ ಏರಿಯಾದ ಜೊತೆಗೆ.

ಈ ಕೆಳಗಿನಂತೆ ಸುತ್ತುವರಿದಿದೆ:-

ಪೂರ್ವದಲ್ಲಿ ಇದರಿಂದ: ಅಪಾರ್ಟ್ ಮೆಂಟ್ ನಂ.202 ಪಶ್ಚಿಮದಲ್ಲಿ ಇದರಿಂದ: ತೆರೆದ ಜಾಗ ದಕ್ಷಿಣದಲ್ಲಿ ಇದರಿಂದ : ತೆರೆದ ಜಾಗ

ಸ್ವತ್ತು ನಂ. 4

ಕೊಥನೂರ್ ಗ್ರಾಮ, ಉತ್ತರಾಹಳ್ಳಿ ಹೋಬಳಿ, ಬೆಂಗಳೂರು ದಕ್ಷಿಣ ತಾಲೂಕು, ಬೆಂಗಳೂರು - 560062, ಕರ್ನಾಟಕ ಇಲ್ಲಿ ''ಆವಂತಿಕಾ'' ಎಂದು ತಿಳಿಯಲಾಗುವ ಕಟ್ಟಡದಲ್ಲಿ ಮೂರನೇ ಮಹಡಿ 1699 ಚ.ಅಡಿ ಸೂಪರ್ ಬಿಲ್ಟ್ ಅಪ್ ಏರಿಯಾ ಹೊಂದಿರುವ ನಂ. 301 ಅನ್ನು ಹೊಂದಿರುವ ಮೂರು ಬೆಡ್ರೂಮ್ನ ಅಪಾರ್ಟ್ಮಮೆಂಟ್, ಪ್ಯಾಸೇಜ್ಗಳು, ಲಾಬಿಗಳು, ಲಿಫ್ಡ್ ಏರಿಯಾ ಮತ್ತು ಇತರ ಏರಿಯಾಗಳು ಮುಂತಾದ ಸಾಮಾನ್ಯ ಉಪಯೋಗದ ಏರಿಯಾಗಳಲ್ಲಿ ಪ್ರಮಾಣಾನುಸಾರ ಪಾಲಿನೊಂದಿಗೆ, ಒಂದು ಕಾರ್ ಪಾರ್ಕಿಂಗ್ ಏರಿಯಾದ

ಈ ಕೆಳಗಿನಂತೆ ಸುತ್ತುವರಿದಿದೆ:–

ದಿನಾಂಕ: 17.08.2022

ಸ್ಥಳ : ಬೆಂಗಳೂರು

ಪೂರ್ವದಲ್ಲಿ ಇದರಿಂದ: ರಸ್ತೆ ಪಶ್ಚಿಮದಲ್ಲಿ ಇದರಿಂದ: ಅಪಾರ್ಟ್ಮಮೆಂಟ್ ನಂ. 304 ಉತ್ತರದಲ್ಲಿ ಇದರಿಂದ : ತೆರೆದ ಜಾಗ ದಕ್ಷಿಣದಲ್ಲಿ ಇದರಿಂದ : ಕಾರಿಡಾರ್

ಅಧಿಕಾರವಿರುವ ಅಧಿಕಾರಿ ಅಸೆಟ್ಸ್ ಕೇರ್ ಅಂಡ್ ರೀಕನ್ಸ್ಟಕ್ಟ್ರನ್ ಎಂಟರ್ಪ್ರೈಸಸ್ ಲಿ. (102-ಟ್ರಸ್ಟ್)

ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಿ: ಕುಮಾರಸ್ರಾಮಿ

23.08.2022 ಮಂಗಳವಾರ

vishwavani.news



ಎಚ್.ಡಿ.ಕುಮಾರಸ್ವಾಮಿ ಅವರು ಬಿಡದಿಯ ಟೊಯೊಟಾ ಕಿರ್ಲೋ ಸ್ಕರ್ ಘಟಕಕ್ಕೆ ಭೇಟಿ ನೀಡಿ ಕಂಪನಿ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು.

ಬೆಂಗಳೂರು: ರಾಜ್ಯದಲ್ಲಿರುವ ಕೈಗಾರಿಕೆಗಳು ಉದ್ಯೋಗ ನೀಡುವಾಗ ಕನ್ನಡಿಗ ಪ್ರತಿಭಾವಂತ ಯುವಜನರನ್ನು ಆದ್ಯತೆ ಮೇರೆಗೆ ಪರಿಗಣಿಸ ಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ರಾಮಿ ಸಲಹೆ

ಬಿಡದಿಯ ಟೊಯೊಟಾ ಕಿರ್ಲೋಸರ್ ಘಟಕಕ್ಕೆ ಭೇಟಿ ನೀಡಿ ಕಂಪನಿ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಅವರು, ಕಂಪನಿ ಯಲ್ಲಿ ಸ್ಥಳೀಯ ಪ್ರತಿಭಾವಂತರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಬಾರದು ಹಾಗೂ ಅನಗತ್ಯವಾಗಿ ಹೊರರಾಜ್ಯದವರನ್ನು ಕರೆತೆಂದು ತುಂಬಿಸಬಾರದು. ಹೊಸ ಘಟಕ ಸ್ಥಾಪನೆ ಹಾಗೂ ನೇಮಕಾತಿ ಸಂದರ್ಭದಲ್ಲಿ ಸ್ಥಳೀಯ ಯುವಕರನ್ನೇ ಪರಿಗಣಿಸಬೇಕು. ಕನ್ನಡಿಗರಿಗೆ ಅನ್ಯಾಯ ಆಗುವುದನ್ನು ಸಹಿಸುವುದಿಲ್ಲ ಎಂದು ಕಂಪನಿಗಳ ಅಧಿಕಾರಿ

ಈ ಮಾತುಕತೆ ಸಂದರ್ಭದಲ್ಲಿ ಮಾಜಿ ಸಚಿವ ಡಿ.ಸಿ.ತಮ್ನಣ್ಣ, ಶಾಸಕ ಮಂಜುನಾಥ್, ಬಿಡದಿ ಟೊಯೊಟಾ ಕಿರ್ಲೇಸ್ತರ್ ಕಂಪನಿ ಕಾರ್ಯ ನಿರ್ವಾಹಕ ಉಪಾಧ್ಯಕ್ಷರಾದ ರಾಜು ಕೆರಕಲೆ ಮತ್ತು ಸ್ವಪ್ನೇಶ್ ಮಾರು, ಉಪಾಧ್ಯಕ್ಷರಾದ ಶಂಕರ್ ಮತ್ತು ವಿನಯ್ ಹಾಗೂ ಕಾರ್ಯನಿರ್ವಾಹಕ ಸಲಹೆಗಾರ ಪರಶುರಾಮ್ ಮುಂತಾದವರು ಉಪಸ್ಥಿತರಿದ್ದರು.

PUBLIC NOTICE ಭಾನುವಾರ JS, residing at No. 6/195, 2nd Cross, 2nd Stage

Kirloskar Colony, WCR, Near Shankam Circle, Basaveahwaranagara, Bengaluru 560079, are intending to purchase Hou Property No.90, PID 16-11-90, NHBC Layout, Kamalanagar, Bengaluru formed in Sy No 86/1 of Saneguruvanahalli, Bengaluru North, and measuring East to West 30 ft, an North to South 50 ft (total area 1500sg 1 bounded on **East**: by Property bearing No. 73 **West**: by Property bearing No. 72, **North**: by road, **South**: by Property bearing No. 91, (ol no 103/A) from Smt. Radha and Shri Vekataraju through their GPA holder Shr to the said intended sale transaction the same may be intimated in writing to the prospectiv purchasers to their E-mail addres hastrypradeep@gmail.com, within 10 days Mob No: 7259570624, 7760634231

PUBLIC NOTICE (LOST DOCUMENT)

H.S. S/o. Late Sampath Krishnamurthy has lost he following original documents i.e. 1). Hakki Pathra No. 2201 issued in favour of Smt Lakshmide vi W/o. Muniraju 2). Sale Deed dated 06/09/2011 duly executed by Sri. Muniraju and Smt. Lakshmidevi in favour of Sri. H. Chandrashekar, vide regd. as doc. No 1159/2011-12, in the sub registrar office Doddaballapura are missing/Lost. To that extent a police complaint is give on 01/08/2022. If any person/s firm company, institution or organization has any claim are holding the afore entioned document, they may contact the undersigned in writing within 7 days from the presumed that there are no claims.

SCHEDULE: All that piece and parcel of Site Village, Kanasavadi Grama Panchayath Madhure Hobli, Doddaballapura Taluk Bangalore Rural District, measuring East to West 30 feet North to South 40 feet and bounded on : East by : Road, West by: Property No. 8, North by: Road. South by: Road.

KSR Associates ADVOCATES & LEGAL CONSULTANTS OFFICE# 53/1, 1th Floor, Guttahalli Main Road, D.T. Street. 8th Cross, Malleshwaram, Bangalore-56000 Email: raviksadvocate@gmail.com Mobile: 99450 00789

IN THE COURT OF THE 2ND ADDI-TIONAL CIVIL JUDGE (JUNIOR DIVISION) AT: MAGADI O.S. No.254/20

PLAINTIFF: Smt. M Mahadevamma DEFENDANTS: Sri. G H Shivakumara Swamy, and others NOTICE/SUMMONS TO THE

DEFENDANT NO. 1 Sri. G.H. Shivakumara Swamy S/o late G Honnappa aged about 51 years, residing at Near Kukkalamma temple, Rajkumar road, Magadi Town Ramanagara district and also residing at No. 47 Shaneshwara Nagara, Opp. Shaneshwara Lakshmi Venkatesh wara temple, Nagarabhavi main road, Saraswathinagara, Bangalore-40 Ph:

9844055611

Where the above named plaintiff have filed a suit for the relief of partition and separate possession and other reliefs with respect to suit schedule property against you and others in OS No. 254/2021 on the file of 2nd additional junior civil judge at Magadi and the case is pending for steps. The summons/ notice issued through court as well as RPAD have been returned as un-served.

The above matter has been posted to 01/09/2022. Take notice/summon: and to appear before the Hon'ble court Magadi on 11-00 AM on the above mentioned dated and time either personally or through counsel and to file objection if any. If you fail to appear before the court the case will be decided exparte. Issued as per the orders of this Hon'ble court on this day 20th August 2022 with seal of this Hon'ble

SCHEDULE The land bearing Sy No. 94/1 mea-

suring to an extent of 1 acre situated at Juttanahalli village, Kasaba Hobli, Magadi Taluk, Ramanagara district bounded as follows; East by: land of Jayaram, West by: land of Chandrashekar, Ramesh, Gangappa and Puttamma North by: land of Siiddalingaiah South by: land of M Nagaraju. Given under my hand and the seal of the court this 20th day of August 2022

By order of the court Sd/-,Shirastedar Chivil Judge & J.M.F.C. Court Magadi

Advocate for plaintiff Sri. M Nagesha Advocate Hosapete road Magadi Town.

Magadi Dated: 20/08/2022

ದಿನಾಂಕ : ಆಗಸ್ಟ್ 22,2022

ಸೆಪ್ಟೆಂಬರ್ 13, 2022ರಿಂದ ಸೆಪ್ಟೆಂಬರ್ 19, 2022ರ ವರೆಗೆ (ಎರಡೂ ದಿನಗಳು ಸೇರಿದ್ದು) ಮುಚ್ಚಲ್ಪಟ್ಟಿರುತ್ತದೆ.

ಸುಬೆಕ್ಸ್ ಅಮಿಟೆಡ್

ಆದಿತ್ಯ ಬಿರ್ಲಾ ಹೌಸಿಂಗ್ ಫೈನಾನ್ಸ್ ಲಿಮಿಟೆಡ್

ಸಹಿ/- ಅಧಿಕೃತ ಅಧಿಕಾರಿ,

(ಸಿಐಎನ್: L85110KA1994PLC016663) ನೋಂದಾಯಿತ ಕಚೇರಿ: ಪ್ರಿಟೆಕ್ ಪಾರ್ಕ್ - ಎಸ್ಇಝೆಡ್, ಬ್ಲಾಕ್-09, 4ನೇ ಮಹಡಿ, ಬಿ ವಿಂಗ್, ಸರ್ವೇ ನಂ. 51-64/4, ಹೊರವರ್ತುಲ ರಸ್ತೆ, ಬೆಳ್ಳಂದೂರು ವಿಲೇಜ್, ವರ್ತೂರು ಹೋಬಳಿ, ಬೆಂಗಳೂರು, ಕರ್ನಾಟಕ, ಭಾರತ-560103

ದೂರವಾಣಿ: +91 80 3745 1377 ಇಮೇಲ್: info@subex.com ವೆಬ್ಸೈಟ್: www.subex.com ಸುಬೆಕ್ ಲಿಮಿಟೆಡ್ 'ಕಂಪನಿ' ಯ ಸದಸ್ಯರ 28ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ವಿಡಿಯೋ-ಕಾನ್ಫರೆನ್ಸ್ / ಅದರ್ ಆಡಿಯೋ ವಿಷುವಲ್ ಮೀನ್ಸ್

ಮೂಲಕ ನಡೆಸುವ ಮತ್ತು ರಿಮೋಟ್ ಇ–ಮತದಾನ ವ್ಯವಸ್ಥೆ ಕುರಿತ ನೋಟೀಸ್ ಕಂಪನಿಯ ಸದಸ್ಯರ 28ನೇ ವಾರ್ಷಿಕ ಸಾಮಾನ್ಯ ಸಭೆಯು "ಎಜಿಎಂ" ಸೋಮವಾರ, ಸೆಪ್ಲೆಂಬರ್ 19, 2022ರಂದು ಬೆಳಿಗ್ಗೆ 11.00 ಗಂಟೆಗೆ (ಐಎಸ್ಟಿ) ನಿಗದಿಪಡಿಸಿದ್ದು, ವಿಡಿಯೋ-ಕಾನರೆನ್ / ಅದರ್ ಆಡಿಯೋ ವಿಷುವಲ್ ಮೀನ್ ("ವಿಸಿ / ಒಎವಿಎಂ" ಮೂಲಕ ಮಿನಿಸಿ ಆಫ್ ಕಾರ್ಮೋರೇಟ್ ಅಫೇರ್ಸ್ನ್ ಹೊರಡಿಸಿದ ಸಾಮಾನ್ಯ ಸುತ್ತೋಲೆಗಳ ಸಂಖ್ಯೆ 14/2020, 17/2020, 20/2020 ಮತ್ತು 02/2022 ಕ್ರಮವಾಗಿ ದಿನಾಂಕ ಏಪ್ರಿಲ್ 08, 2020, ಏಪ್ರಿಲ್ 13, 2020, ಮೇ 05, 2020 ಮತ್ತು ಮೇ 05, 2022ರ ಅನುಸಾರವಾಗಿ, ಜೊತೆಗೆ ದಿನಾಂಕ ಮೇ 12, 2020 ಮತ್ತು ಮೇ 13, 2022ರ ಸೆಬಿ ಸುತ್ತೋಲೆಗಳನ್ನು ("ಸುತ್ತೋಲೆಗಳು") ಓದಿಕೊಂಡಂತೆ ಮತ್ತು ಕಂಪನಿಗಳ ಕಾಯ್ದೆ 2013 ಮತ್ತು ಸೆಬಿ (ಆಭಾರಗಳು ಮತ್ತು ಪ್ರಕಟಪಡಿಸುವಿಕೆಯ ಅಗತ್ಯತೆಯ ಸೇರ್ಪಡೆ)

ನಿಯಮಗಳು 2015ರ ಅನುಸಾರ ಎಜಿಎಂ ಸೂಚನೆಯಲ್ಲಿ ತಿಳಿಸಿರುವಂತೆ ವ್ಯವಹಾರವನ್ನು ನಡೆಸಲು ವಾರ್ಷಿಕ ಸಾಮಾನ್ಯ ಸಭೆಯನ್ನು

ಕರೆಯಲು ನೋಟೀಸ್ ನೀಡಲಾಗಿದೆ. ಮೇಲಿನ ಸುತ್ತೋಲೆಗಳ ಅನುಸಾರವಾಗಿ ಕಂಪನಿ / ರಿಜಿಸ್ಟ್ರಾರ್ ಮತ್ತು ಷೇರು ವರ್ಗಾವಣೆ ಏಜೆಂಟ್ (ಆರ್ಟಿಎ) / ಡೆಪಾಸಿಟರಿ ಪಾರ್ಟಿಸಿಪೆಂಟ್ಸ್ರ್ರ್ನ್ನಿ ತಮ್ಮ ಇಮೇಲ್ ವಿಳಾಸಗಳನ್ನು ನೋಂದಾಯಿಸಿರುವ ಎಲ್ಲಾ ಷೇರುದಾರರಿಗೆ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ ಮತ್ತು 2021–22ನೇ ಸಾಲಿನ ವಾರ್ಷಿಕ ವರದಿಯನ್ನು ವಿದ್ಯುನ್ಮಾನ ಮೂಲಕ ಮಾತ್ರ ಸೂಕ್ತ ಸಮಯದಲ್ಲಿ ಕಳುಹಿಸಲಾಗುತ್ತದೆ. ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ ಮತ್ತು ವಾರ್ಷಿಕ ವರದಿಯನ್ನು ಕಂಪನಿಯ ವೆಬ್ಸೈಟ್ https://www.subex.com/investors/shareholder-services/ ಮತ್ತು ಕಂಪನಿಯ ಷೇರುಗಳನ್ನು ಪಟ್ಟಿಮಾಡಿರುವ ಸ್ಪಾಕ್ ಎಕ್ಸ್ ಚೇಂಜ್ ವೆಬ್ ಸೈಟುಗಳಲ್ಲಿ ಅಂದರೆ ಬಿಎಸ್ಇ ಲಿಮಿಟೆಡ್ (www.bseindia.com) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ (www.nseindia.com) ವೆಬ್ಸೈಟ್ಗಳಲ್ಲಿ ಹಾಗೂ ಕೆಫಿನ್ ಟೆಕ್ನಾಲಜಿಸ್ ಲಿಮಿಟೆಡ್ ರವರ ವೆಬ್ಸೈಟ್ https://evoting.kfintech.comನಲ್ಲಿ ಲಭ್ಯವಿದೆ. ಸದಸ್ಯರು ವಿಸಿ / ಒಎವಿಎಂ ಮೂಲಕ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಬಹುದು ಮತ್ತು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವ ಕಾರ್ಯವಿಧಾನವನ್ನು ಎಜಿಎಂ ಸೂಚನೆಯಲ್ಲಿ

ಕಂಪನಿಯು ರಿಮೋಟ್ ಇ–ಮತದಾನ ವ್ಯವಸ್ಥೆಯೊಂದಿಗೆ ಎಜಿಎಂ ಸಂದರ್ಭದಲ್ಲಿ ಇ–ಮತದಾನ ಚಲಾಯಿಸುವ ವ್ಯವಸ್ಥೆಯನ್ನು ಒದಗಿಸುತ್ತಿದೆ. ಸದಸ್ಯರು (ಭೌತಿಕ / ವಿದ್ಯುನ್ನಾನ ಸ್ವರೂಪ ಎರಡರಲ್ಲೂ ಷೇರುಗಳನ್ನು ಹೊಂದಿರುವವರು) ರಿಮೋಟ್ ಇ–ಮತದಾನ [ಇದು ಗುರುವಾರ, ಸೆಸ್ಟೆಂಬರ್ 15, 2022ರ ಬೆಳಿಗ್ಗೆ 9.00ಕ್ಕೆ (ಐಎಸ್ಟ್) ರಿಂದ ಪ್ರಾರಂಭವಾಗುವುದು ಮತ್ತು ಭಾನುವಾರ, ಸೆಪ್ಟೆಂಬರ್ 18, 2022ರ ಸಂಜೆ 5.00ಕ್ಕೆ (ಐಎಸ್ಟಿ) ಮುಕ್ತಾಯಗೊಳ್ಳುತ್ತದೆ] ಮೂಲಕ ಅಥವಾ ಎಜಿಎಂ ಸಮಯದಲ್ಲಿ ಒದಗಿಸಿರುವ ಇ–ಮತದಾನದ ಸೌಲಭ್ಯವನ್ನು ಬಳಸಿಕೊಂಡು ಮತ ಚಲಾಯಿಸತಕ್ಕದ್ದು ಎಂದು ಕಂಪನಿಯು ಸದಸ್ಯರನ್ನು ಪ್ರೋತ್ಸಾಹಿಸುತ್ತದೆ. ರಿಮೋಟ್ ಇ–ಮತದಾನ ಮತ್ತು ಎಜಿಎಂ ಸಮಯದಲ್ಲಿ ಇ–ಮತದಾನದ ಮೂಲಕ ಮತ ಚಲಾಯಿಸುವ ಕಾರ್ಯವಿಧಾನವನ್ನು ಸೂಚನೆಯಲ್ಲಿ ನೀಡಲಾಗುವುದು. ಮುಂದುವರೆದು, ಇ–ಮತದಾನ / ಎಜಿಎಂನಲ್ಲಿ ಭಾಗವಹಿಸಲು ಅರ್ಹ ಷೇರುದಾರರನ್ನು ಖಚಿತಪಡಿಸುವ ಉದ್ದೇಶದ ಕಟ್–ಆಫ್ ದಿನಾಂಕವು ಸೋಮವಾರ, ಸೆಪ್ಲೆಂಬರ್ 12, 2022 ಆಗಿರುತ್ತದೆ ಮತ್ತು ಎಜಿಎಂ ಉದ್ದೇಶದಿಂದ ಸದಸ್ಯರ ನೋಂದಣಿ ಮಸ್ತಕವು

ಸದಸ್ಯರು ಸೂಚನೆ ಮತ್ತು ವಾರ್ಷಿಕ ವರದಿಯನ್ನು ಪಡೆಯಲು, ಇಮೇಲ್ ವಿಳಾಸ / ಬ್ಯಾಂಕ್ ಖಾತೆ ವಿವರಗಳು ಮತ್ತು / ಅಥವಾ ಇತರ ಕೆವೈಸಿ ವಿವರಗಳ ನೋಂದಣಿ ಪ್ರಕ್ರಿಯೆಯನ್ನು ಅನುಸರಿಸಬಹುದು. ಇ–ಮತದಾನದ ಸೂಚನೆ ಮತ್ತು/ಅಥವಾ ಇ–ಮತದಾನಕ್ಕಾಗಿ ಯೂಸರ್ ಐಡಿ / ಪಾಸ್ವರ್ಡ್ ಪಡೆಯಲು ಹಾಗೂ ಪಾವತಿಸದ / ಕ್ಷೈಮ್ ಮಾಡದ ಲಾಭಾಂಶವನ್ನು ಪಡೆಯಲು ಬ್ಯಾಂಕ್ ಖಾತೆಯನ್ನು ನವೀಕರಿಸುವ ಪ್ರಕ್ರಿಯೆಯನ್ನು ಎಜಿಎಂ ನ ಸೂಚನೆಯಲ್ಲಿ ನೀಡಲಾಗುತ್ತದೆ

ಕಂಪನಿಯ ಎಲ್ಲಾ ಸದಸ್ಯರ ಮಾಹಿತಿಗಾಗಿ ಮತ್ತು ಉಪಯೋಗಕ್ಕಾಗಿ ಹಾಗೂ ಸುತ್ತೋಲೆಗಳಿಗೆ ಅನುಸಾರವಾಗಿ ಮೇಲಿನ ಮಾಹಿತಿಯನ್ನು ನೀಡಲಾಗುತ್ತಿದೆ. ಯಾವುದೇ ಪ್ರಶ್ನೆಗಳು / ಸೃಷ್ಟೀಕರಣ / ಕುಂದುಕೊರತೆಗಳಿಗಾಗಿ ಸದಸ್ಯರು ಕೆಳಸಹಿದಾರರನ್ನು investorrelations@subex.com ಮೂಲಕ ಸಂಪರ್ಕಿಸಬಹುದು.

ಸುಬೆಕ್ಸ್ ಲಿಮಿಟೆಡ್ ಪರವಾಗಿ ಸಹಿ/-

ಜಿ. ವಿ. ಕೃಷ್ಣಕಾಂತ್

ಕಂಪನಿ ಕಾರ್ಯದರ್ಶಿ ಮತ್ತು ಕಂಪ್ಲೈನ್ಸ್ ಅಧಿಕಾರಿ